

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,  
ಮಾಚೇನಹಳ್ಳಿ, ನಿದಗೆ (ಅಂಚೆ), ಶಿವಮೊಗ್ಗೆ-577 222  
ಪ್ರೋನ್ ನಂ: (08182) 246161/246162 / 246163  
ಇ-ಮೇಲ್: shimuladm@ gmail.com

---

### **-: ಕಾರ್ಮಿಕ ಗುತ್ತಿಗೆ ಟೆಂಡರ್ :-**

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಈ ಕೆಳಗೆ ತಿಳಿಸಿದ ಡ್ಯೂರಿ ಹಾಗೂ ಶೀತಲೀಕರಣ ಕೇಂದ್ರಗಳಲ್ಲಿ ಒಂದು ವರ್ಷದ ಅವಧಿಗೆ ತಂಡು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಇ-ಟೆಂಡರ್ ಮೂಲಕ ಕರೆದ ಕಾರ್ಮಿಕ ಗುತ್ತಿಗೆ ಟೆಂಡರ್.

<u>ಶಿವಮೊಗ್ಗೆ ಜಿಲ್ಲೆ</u>	: ಶಿವಮೊಗ್ಗೆ ಡ್ಯೂರಿ, ತಡಗಣ ಶೀತಲೀಕರಣ ಕೇಂದ್ರದಲ್ಲಿ.
<u>ದಾವಣಗೆರೆ ಜಿಲ್ಲೆ</u>	: ದಾವಣಗೆರೆ ಡ್ಯೂರಿಯಲ್ಲಿ.
<u>ಚಿತ್ರದುಗ್ಡ ಜಿಲ್ಲೆ</u>	: ಚಿತ್ರದುಗ್ಡ ಶೀತಲೀಕರಣ ಕೇಂದ್ರದಲ್ಲಿ.

ತುಂಬಿದ ಟೆಂಡರ್‌ಗಳನ್ನು ಒಕ್ಕೂಟಕ್ಕೆ ಇ-ಟೆಂಡರ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ, ವೇಳೆ	}: 08-03-2016 ರ ಸಾಯಂಕಾಲ 4.00 ಗಂಟೆಯವರೆಗೆ
---	---

ಟೆಕ್ಷಿಕಲ್ ಟೆಂಡರ್ ತೆರೆಯುವ ದಿನಾಂಕ, ವೇಳೆ: ದಿನಾಂಕ: 11-03-2016 ರ ಮಧ್ಯಾಹ್ನ 12.00 ಗಂಟೆಗೆ  
ಒಕ್ಕೂಟದ ಕಚೇರಿಯಲ್ಲಿ

ಶಿವಮೋಗ್ಗ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೊಟ್ಟಿದ ವ್ಯಾಪ್ತಿಯಲ್ಲಿ ಬರುವ ಡೈರಿ ಹಾಗೂ ಶೀತಲೀಕರಣ ಕೇಂದ್ರಗಳಲ್ಲಿ ತುಂಡು ಗುತ್ತಿಗೆ ಕೆಲಸವನ್ನು ನಿರ್ವಹಿಸಲು ಕಾರ್ಮಿಕರನ್ನು ಒದಗಿಸುವ ಬಗ್ಗೆ.

### -: ಟೆಂಡರ್ ಫಾರಂನೊಂದಿಗೆ ಲಗತ್ತಿಸಿದ ದಾಖಿಲೆಗಳು :-

ಅನುಬಂಧ - ಐ : ಇ- ಟೆಂಡರ್ ಪ್ರಕ್ರಿಯೆ

ಅನುಬಂಧ - ಬಿ : ಟೆಕ್ಸ್ಟ್ ಟೆಂಡರ್ ಫಾರಂ ಭಾಗ - 1

ಬಿ-1 : ಸಲ್ಲಿಸಬೇಕಾದ ದಾಖಿಲಾತಿಗಳ ಚೀಕಾಲಿಸ್ಟ್ (ದಾಖಿಲಾತಿಗಳನ್ನು ಲಗತ್ತಿಸುವುದು.)

ಅನುಬಂಧ - ಸಿ : ಟೆಂಡರ್ಗೆ ಸಂಬಂಧಿಸಿದ ನಿಬಂಧನೆಗಳು (ಒಟ್ಟಿ ಸಹಿ ಮಾಡಿ ಲಗತ್ತಿಸುವುದು.)

ಅನುಬಂಧ - ಡಿ : ತುಂಡು ಗುತ್ತಿಗೆಯ ಆಧಾರದ ಮೇಲೆ ನಿರ್ವಹಿಸಬೇಕಾದ ಕೆಲಸದ ವಿವರಗಳು (ಒಟ್ಟಿ ಸಹಿ ಮಾಡಿ ಲಗತ್ತಿಸುವುದು.)

ಅನುಬಂಧ - ಇ : ತುಂಡು ಗುತ್ತಿಗೆ ಮೇಲೆ ನಿರ್ವಹಿಸಬೇಕಾದ ಕೆಲಸಗಳ ಹಾಲಿ ಸರಾಸರಿ ಅಂದಾಜು ದಿನವಹಿ ಪ್ರಮಾಣದ ವಿವರಗಳು (ಗಮನಿಸಿದಕ್ಕೆ ಸಹಿ ಮಾಡಿ ಲಗತ್ತಿಸುವುದು.)

ಅನುಬಂಧ - ಎಫ್ : ಕೆಮಾರ್ಟಿಯಲ್ ಟೆಂಡರ್ ಫಾರಂ ಭಾಗ - 2 ಇ-ಟೆಂಡರ್ ನಲ್ಲಿದ್ದಂತೆ.

ಶಿವಮೋಗ್ಗ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೊಟ್ಟಿದ ವ್ಯಾಪ್ತಿಯಲ್ಲಿ ಬರುವ ಶಿವಮೋಗ್ಗ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಹಾಗೂ ತಡಗಣಿ ಶೀತಲೀಕರಣ ಕೇಂದ್ರಗಳಲ್ಲಿ ವಿವಿಧ ವರ್ಗೀಕೃತ ಕೆಲಸಗಳನ್ನು ತುಂಡು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಇಚ್ಛೆಯುಳ್ಳ ಅಹಂ ಟೆಂಡರ್‌ದಾರರು ಇ-ಟೆಂಡರ್ ಮೂಲಕ ಟೆಂಡರ್ ಸಲ್ಲಿಸಬಹುದಾಗಿದೆ.

[ಟಿಪ್ಪಣಿ: ಟೆಂಡರ್ ಹಾಕುವ ಪೂರ್ವದಲ್ಲಿ ಇಚ್ಛೆಯುಳ್ಳ ಟೆಂಡರ್‌ದಾರರು ಡೈರಿ ಹಾಗೂ ಶೀತಲೀಕರಣ ಕೇಂದ್ರಗಳಲ್ಲಿ ಗುತ್ತಿಗೆಗೆ ಕರೆದ ಕೆಲಸಗಳಿಗೆ ಸಂಬಂಧಿಸಿದಂತೆ ಹಾಲಿ ನಡೆಯುತ್ತಿರುವ ಕೆಲಸಗಳನ್ನು ಅಧಿಕಾರಿಗಳ ಅನುಮತಿ ಪಡೆದು ಕೆಲಸದ ವೇಳೆಯಲ್ಲಿ ಖಿದಾಗಿ ಪರಿಶೀಲಿಸಬಹುದಾಗಿದೆ.]

ಶಿವಮೋಗ್, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘರ್ಷ ಒಕ್ಕೂಟ ನಿ.,  
ಮಾರ್ಚೆನಹಳ್ಳಿ, ನಿದಿಗೆ(ಅಂಚೆ), ಶಿವಮೋಗ್-577 222  
ದೂರವಾಣಿ ಸಂಖ್ಯೆ: (08182) 246161, 246162, 246163

ಇ-ಮೇಲ್: [shimuladm@gmail.com](mailto:shimuladm@gmail.com) ವೆಬ್‌ಸೈಟ್: [www.shimul.coop](http://www.shimul.coop)

ಇ.ಎಫ್.ಟಿ ಸಂಖ್ಯೆ:ಶಿವಮೋಗ್ ಕಾರ್ಯಾಲಯ/ಆಡಳಿತ-4/ತು.ಗು.ಟಿಂ/7856/2015-16

ದಿನಾಂಕ: 03-02-2016

**-: ತುಂಡು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಣೆಗೆ ಟೆಂಡರ್ ಪ್ರಕಟಣೆ :-**

ಶಿವಮೋಗ್, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಶಿವಮೋಗ್, ದಾವಣಗೆರೆ ಹಾಗೂ ಚಿತ್ರದುಗ್ಡ ಜಿಲ್ಲೆಗಳಲ್ಲಿ ಇರುವ ಡೈರಿ ಹಾಗೂ ಶೀತಲೀಕರಣ ಕೇಂದ್ರಗಳಲ್ಲಿ ಒಂದು ವರ್ಷದ ಅವಧಿಗೆ ಈ ಕೆಳಕಂಡ ವರ್ಗೀಕೃತ ತುಂಡು ಗುತ್ತಿಗೆ ಕೆಲಸಗಳಿಗೆ ಟೆಂಡರ್ ಕರೆಯಲಾಗಿದೆ.

B)	ದಾವಣಗೆರೆ ಡೈರಿಯಲ್ಲಿಯ ತುಂಡು ಗುತ್ತಿಗೆ ಕೆಲಸಗಳು:  B-1) ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕೀಂಗ್, ಮೊಸರು ತಯಾರಿಕೆ ಮತ್ತು ಪ್ರಾಕೀಂಗ್ಗೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 05)  B-2) ಹೌಸ್ ಕೇಪಿಂಗ್ ಮತ್ತು ಕಚೇರಿ, ಡೈರಿ ಅವರಣದ ಸ್ವಚ್ಚತೆ ಕೆಲಸಗಳ ನಿರ್ವಹಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 05)  B-3) ಹಾಲು ಪ್ರಾಕೀಂಗ್, ರೈಚ್ ವಾಷಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 17)
C)	ಶಿವಮೋಗ್ ಡೈರಿ ಮತ್ತು ದಾವಣಗೆರೆ ಡೈರಿಗಳಲ್ಲಿ ಉಪಹಾರ ಗೃಹಗಳ ನಿರ್ವಹಣೆ, ಅಡುಗೆ, ಉಟ, ಉಪಹಾರ ತಯಾರಿಕೆ ಮತ್ತು ವಿತರಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 14)
D)	ಶಿವಮೋಗ್ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಮತ್ತು ತಡಗಳಿಗೆ ಶೀತಲೀಕರಣ ಕೇಂದ್ರಗಳಲ್ಲಿ ಮೇವಿನ ತಾಕುಗಳು, ಗಾಡನ್ ಹಾಗೂ ಹೈವೆಡಿ ಸಸ್ಯಗಳ ತಾಕುಗಳ ಕೆಲಸಗಳ ನಿರ್ವಹಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 09)
E)	ಶಿವಮೋಗ್ ಡೈರಿ, ದಾವಣಗೆರೆ ಡೈರಿ ಹಾಗೂ ಚಿತ್ರದುಗ್ಡ ಶೀತಲೀಕರಣ ಕೇಂದ್ರಗಳ ಕಂಪ್ಯೂಟರ್ ಆಪ್ಲೇಟ್‌ರೂ ಕೆಲಸಗಳ ನಿರ್ವಹಣೆ. (ಕನಿಷ್ಠ ಕಾರ್ಯಾಲಯ ಸಂಖ್ಯೆ: ಅಂದಾಜು 19)

ಟೆಂಡರ್‌ದಾರರು ಪಿ.ಎಫ್., ಇ.ಎಸ್.ಎ, ಸರ್ವಿಸ್ ಟ್ಯಾಕ್ಸ್, ಪ್ರೌಪೇಷನಲ್ ಟ್ಯಾಕ್ಸ್, ಇನ್‌ಕಂ ಟ್ಯಾಕ್ಸ್ ನೋಂದಣಿದಾರರಾಗಿದ್ದು, ಗುತ್ತಿಗೆ ಕೆಲಸ ನಿರ್ವಹಣೆ ಬಗ್ಗೆ ಕಾಂಟ್ರಾಕ್ಟ್ ಲೇಬರ್ ಲೈಸೆನ್ಸ್ ಹೊಂದಿದವರಾಗಿರತಕ್ಕಾದ್ದು. ಅಹಂ ಗುತ್ತಿಗೆದಾರರು ಮೇಲೆ ತಿಳಿಸಿದ ವರ್ಗೀಕೃತವಾದ B ಅಥವಾ C ಅಥವಾ D ಅಥವಾ E ಕೆಲಸಗಳನ್ನು ಅಥವಾ ಎಲ್ಲಾ ಕೆಲಸಗಳನ್ನು ನಿರ್ವಹಿಸಲು 2 ಲಕ್ಷೋಟೆ (ಟೆಕ್ಸಿಕಲ್ ಟೆಂಡರ್ ಮತ್ತು ಕೆಲಸಗಳ ಟೆಂಡರ್) ಪದ್ಧತಿಯಲ್ಲಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಕೆಲಸಗಳ ಟೆಂಡರನ್ನು ಗಣನೆಗೆ ತೆಗೆದುಹೊಳ್ಳುವಾಗ ಮೇಲ್ಮೊದಲೆ B ಉಪ ಕೆಲಸಗಳಿಗೆ ನಮೂದಿಸಿದ ದರಗಳನ್ನು ಹೊರಡಿಸಿ ಪರಿಗಣಿಸಲಾಗುವುದು.

- ಭತ್ತೆ ಮಾಡಿದ ಟೆಂಡರ್ ಫಾರಂಗಳನ್ನು ಇ-ಟೆಂಡರ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ: 08-03-2016 ರಂದು ಸಾಯಂಕಾಲ 4.00 ಗಂಟೆಯವರೆಗೆ.
- ಭತ್ತೆ ಮಾಡಿದ ಟೆಕ್ಸಿಕಲ್ ಟೆಂಡರ್‌ಗಳನ್ನು ತೆರೆಯುವ ದಿನಾಂಕ: 11-03-2016 ರ ಮಧ್ಯಾಹ್ನ 12.00 ಗಂಟೆಗೆ.

ಟೆಂಡರ್ ಸಂಬಂಧ ಹೆಚ್ಚಿನ ವಿವರಗಳನ್ನು ವೆಬ್‌ಸೈಟ್ <http://eproc.karnataka.gov.in> ಹಾಗೂ ಒಕ್ಕೂಟದ ವೆಬ್‌ಸೈಟ್: [www.shimul.coop](http://www.shimul.coop) ಗಳಲ್ಲಿ ಪಡೆಯಬಹುದಾಗಿದೆ.

ಸಹಿ/-

ವ್ಯವಸಾಯ ನಿರ್ದೇಶಕರು  
ಶಿವಮೋಗ್, ದಾವಣಗೆರೆ ಮತ್ತು ಚಿತ್ರದುಗ್ಡ  
ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ.,  
ಶಿವಮೋಗ್

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,  
ಮಾಚೀನಹಳ್ಳಿ, ನಿದಿಗೆ (ಅಂಬೆ), ಶಿವಮೊಗ್ಗೆ-577 222

### -: ಟೆಕ್ಸ್ಟ್ ಕೆಲ್ಲಾ ಟೆಂಡರ್ ಭಾಗ-1 :-

ತುಂಡು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಟೆಕ್ಸ್ಟ್ ಕೆಲ್ಲಾ ಟೆಂಡರ್ಗೆ ಸಂಬಂಧಿಸಿದಂತೆ ನಾನು / ನಾವು ಸಲ್ಲಿಸುತ್ತಿರುವ ವಿವರಗಳು ಈ ಕೆಳಕೆಂಡಂತಿವೆ.

1	ಗುತ್ತಿಗೆದಾರರ ಸಂಸ್ಥೆಯ ಹೆಸರು	
2	ನೋಂದಾಯಿತ ಕಚೇರಿಯ ವಿಳಾಸ	
3	ಕಚೇರಿಯ ದೂರವಾಣಿ/ಮೊಬೈಲ್ ಸಂಖ್ಯೆ	
4	ಪಾಲುಗಾರಿಕೆ ಸಂಸ್ಥೆಯಾಗಿದ್ದಲ್ಲಿ ಪಾಲುದಾರರ ಹೆಸರು ಮತ್ತು ವಿಳಾಸಗಳು	
5	ಸಂಸ್ಥೆಯ ಸ್ಥಾಪನೆಯಾದ ವರ್ಷ	
6	ರೀಜನಲ್ ಪ್ರಾಧಿಕಾರಿ ಫಂಡ್ ಕಮೀಷನರ್ ರವರ ಕಚೇರಿಯಿಂದ ಸಂಸ್ಥೆಯ ಹೊಂದಿದ ಭವಿಷ್ಯ ನಿಧಿ ನೋಂದಣಿ ಸಂಖ್ಯೆ	i) ನೋಂದಣಿ ಸಂಖ್ಯೆ: _____ ii) ನೋಂದಣಿ ದಿನಾಂಕ: _____
7	ನೈಕರರ ರಾಜ್ಯ ವಿಮಾ ನಿಗಮದಿಂದ (ESI) ಸಂಸ್ಥೆಯ ಹೊಂದಿದ ನೋಂದಣಿ ಸಂಖ್ಯೆ	i) ನೋಂದಣಿ ಸಂಖ್ಯೆ: _____ ii) ನೋಂದಣಿ ದಿನಾಂಕ: _____
8	ಅಂಗಡಿ / ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿ ಕಾರ್ಮಿಕ ಇಲಾಖೆಯಿಂದ ಹೊಂದಿರುವ ನೋಂದಣಿ ಸಂಖ್ಯೆ (Form C ರಲ್ಲಿ)	i) ನೋಂದಣಿ ಸಂಖ್ಯೆ: _____ ii) ನೋಂದಣಿ ದಿನಾಂಕ: _____ iii) ನೋಂದಣಿಯು ಎಲ್ಲಿಯವರಿಗೆ ಚಾಲ್ತಿಯಲ್ಲಿರುತ್ತದೆ. ದಿನಾಂಕ: _____
9	ಸೆರ್ವಿಸ್ ಟ್ಯಾಕ್ಸ್ ನೋಂದಣಿ ಸಂಖ್ಯೆ ಮತ್ತು ದಿನಾಂಕ	
10	ಕಾಂಟ್ರಾಕ್ ಲೇಬರ್ ಆರ್ಕ್ ಪ್ರಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಗುತ್ತಿಗೆ ಕೆಲಸ ನಿರ್ವಹಿಸಿದ ಬಗ್ಗೆ ಲೈಸೆನ್ಸ್ ಹೊಂದಿದ ವಿವರ (Form VI ರಲ್ಲಿ)	i) ಲೈಸೆನ್ಸ್ ಸಂಖ್ಯೆ: _____ ii) ಲೈಸೆನ್ಸ್ ಪಡೆದ ದಿನಾಂಕ: _____ iii) ಲೈಸೆನ್ಸ್ ಪಡೆದ ಅವಧಿ _____ ದಿನಾಂಕದ _____ ದಿನಾಂಕದ ದಿನಾಂಕ
11	Pan ಸಂಖ್ಯೆ ನಮೂದಿಸುವುದು ಹಾಗೂ ಭಾಯಾಪ್ತಿ ಲಗತ್ತಿಸುವುದು.	
12	ಪ್ರೌಢಿಕಾರಿ ಟ್ಯಾಕ್ಸ್ ನೋಂದಣಿ ಸಂಖ್ಯೆ ಮತ್ತು ದಿನಾಂಕ	

(5)

- 13. ಅನುಭವ ಹೊಂದಿದ ವಿವರಗಳು** – ಈ ಕೆಳಗೆ ನಮೂದಿಸಿದ ಡೈರಿ / ಆಹಾರ ಉತ್ಪಾದನಾ ಘಟಕಗಳಲ್ಲಿ ಕಾರ್ಯಕ್ರಮ ಗುತ್ತಿಗೆ ಕೆಲಸಗೆಳನ್ನು ನಿರ್ವಹಿಸಿದ್ದು, ಅವುಗಳ ವಿವರಗಳು ಕೆಳಗೆ ನಮೂದಿಸಿರುವಂತೆ ಇರುತ್ತವೆ. ಈ ಬಗೆ ಸದರಿ ಸಂಸ್ಥೆಗಳಿಂದ ಕೆಲಸ ತೃಪ್ತಿಕರೆವಾಗಿ ನಿರ್ವಹಿಸಿರುವ ಒಗ್ಗೆ ನೀಡಿರುವ ದಾಖಲೆ / ಪ್ರಮಾಣ ಪತ್ರಗಳನ್ನು ಲಾಗತ್ತಿಸಿರುತ್ತೇನೆ.

ಕ್ರ. ಸಂ	ಕೆಲಸ ನಿರ್ವಹಿಸಿದ ಡೈರಿ/ಕಾರ್ಯಾಚಾರ ಹಿಸ್ಟರಿ	ಕೆಲಸ ನಿರ್ವಹಿಸಿದ ಅವಧಿ (ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ನಮೂದಿಸುವುದು)	ಸರಾಸರಿ ದಿನ ಒಂದಕ್ಕೆ ಒದಗಿಸಿದ ಕಾರ್ಯಕ್ರಮ ಸಂಖ್ಯೆ
1			
2			
3			
4			
5			
6			
7			

[ಸೂಚನೆ : ಹೆಚ್ಚಿನ ವಿವರಗಳಿಂದಲ್ಲಿ ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಲಾಗತ್ತಿಸುವುದು.]

<b>11</b>	<b>ಈ ಟೆಂಡರಿಗೆ ಸಂಬಂಧಿಸಿದುತ್ತೇ ಸಂದಾಯ ಮಾಡಿದ ಸಂವೇದಕರ ನಿಧಿ (EMD) ಮೊತ್ತದ ವಿವರಗಳು:</b>			
	ವರ್ಗೀಕೃತ ತುಂಡು ಗುತ್ತಿಗೆ ಕೆಲಸಗಳು	ನಿಗದಿತ ಇ.ಎಂ.ಡಿ. ಮೊತ್ತ ರೂ.	ಯಾವ ಕೆಲಸಕ್ಕೆ ಟೆಂಡರ್ ಹಾಕಿದೆಯೋ ಆ ಕೆಲಸದ ಮುಂದೆ (✓) ಮಾರ್ಕ ಮಾಡುವುದು.	(✓) ಮಾರ್ಕ ಮಾಡಿದ ಕೆಲಸಕ್ಕೆ ಸಂಬಂಧಿಸಿದುತ್ತೇ ಪಾವತಿಸಿದ ಇ.ಎಂ.ಡಿ. ಮೊತ್ತ
<b>B) ದಾಖಳಗೆ ಡೈರಿಯಲ್ಲಿಯ ತುಂಡು ಗುತ್ತಿಗೆ ಕೆಲಸಗಳು</b>				
<b>B1)</b>	ಮುಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ಟಿಂಗ್, ವೋಸರು ತಯಾರಿಕೆ ಮತ್ತು ಪ್ರಾಕ್ಟಿಂಗ್‌ಗೆ ಸಂಬಂಧಿಸಿದ ಕೆಲಸಗಳ ನಿವಂಹಣೆ.	25,000/-		
	<b>B2)</b> ಹೋಸ್ ಕೇಫಿಂಗ್ ಮತ್ತು ಕಚೇರಿ, ಡೈರಿ ಆವರಣದ ಸ್ವಿಟ್ಚೆ ಕೆಲಸಗಳ ನಿವಂಹಣೆ.			
	<b>B3)</b> ಹಾಲು ಪ್ರಾಕ್ಟಿಂಗ್, ಕ್ರೀಟ್ ವಾಸಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳ ನಿವಂಹಣೆ.			
<b>C)</b>	ಉಪಕಾರ ಗೃಹದ ನಿವಂಹಣೆ, ಅಡುಗೆ, ಉಟ್ಟಿ, ಉಪಕಾರ ತಯಾರಿಕೆ ಮತ್ತು ವಿತರಣೆ	20,000/-		
<b>D)</b>	ಶಿವಮೌಗ್ಗ ಡೈರಿ, ದಾಖಳಗೆ ಡೈರಿ, ಚಿತ್ರದುಗ್ಡ ಮತ್ತು ತಡಗಣ ಶೀತಲೀಕರಣ ಕೇಂದ್ರಗಳಲ್ಲಿ ಮೇರಿನ ತಾಕುಗಳು, ಗಾಡಣನ್ ಹಾಗೂ ಚೈಷಣಿ ಸಸ್ಯಗಳ ತಾಕುಗಳ ಕೆಲಸಗಳ ನಿವಂಹಣೆ.	10,000/-		
<b>E)</b>	ಶಿವಮೌಗ್ಗ ಡೈರಿ, ದಾಖಳಗೆ ಡೈರಿ ಹಾಗೂ ಚಿತ್ರದುಗ್ಡ ಶೀತಲೀಕರಣ ಕೇಂದ್ರಗಳಲ್ಲಿ ಕಂಪ್ಯೂಟರ್ ಆಪ್ರೋಟರ್ ಕೆಲಸಗಳ ನಿವಂಹಣೆ.	20,000/-		

ಟೆಂಡರ್‌ಗೆ ಸಂಬಂಧಿಸಿದ ನಿಯಮಗಳಿಗೆ ಒಳಪಟ್ಟು ಈ ಟೆಕ್ಷಿಕಲ್ ಟೆಂಡರ್ ಅನ್ನು ಸಲ್ಲಿಸುತ್ತಿದ್ದು, ಮೇಲೆ ತಿಳಿಸಿದ ವಿವರಗಳು ಸತ್ಯವಾಗಿರುವುದಾಗಿ ಪ್ರಮಾಣೀಕರಿಸುತ್ತೇನೆ. ಅಗತ್ಯ ದಾಖಲಾತಿಗಳ ಭಾಯಾಪ್ರತಿಗಳನ್ನು ಲಗತ್ತಿದ್ದು, ಮೂಲ ದಾಖಲೆಗಳನ್ನು ಟೆಂಡರ್ ತೆರೆಯುವ ದಿನದಂದು ಮತ್ತು ಮುಂದೆ ಒಕ್ಕೂಟ ಕೇಳಿದಾಗ ಹಾಜರುಪಡಿಸುತ್ತೇನೆ.

ದಿನಾಂಕ:

ಟೆಂಡರ್‌ದಾರರ ಸಹಿ ಮತ್ತು ಸೀಲು.

ಪೂರ್ಣ ಹಿಂದಿನ :

### ತಾಂತ್ರಿಕ ಟೆಂಡರ್ ತಪ್ಪಿಲು ಪಟ್ಟಿ (Check list)

(\* ಸಂಬಂಧಿಸಿದಕ್ಕೆ ✓ ಮಾಡುವುದು)

ಕ್ರ.ಸಂ	ಲಗತ್ತಿಸಿದ ವಿವರಗಳು	* ದೃಢೀಕರಣ
1	ನಿಗದಿಪಡಿಸಿದ ಮುಂಗಡ ಹಣ ತೇವಣಿಗಾಗಿ (EMD) ಸಲ್ಲಿಸಲಾಗಿದೆಯೇ ?	ಹೊದು / ಇಲ್ಲ
2 *	ಕೆನಾಡಪಕ ಅಂಗಡಿಗಳ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಪ್ರಕಾರ ಸಂಸ್ಥೆಯನ್ನು ಕಾಮ್ಯಾಕ ಇಲಾಖೆಯಿಂದ ನೋಂದಾಯಿಸಿದ ಬಗ್ಗೆ ಪಡೆದ ಚಾಲ್ತಿಯಲ್ಲಿರುವ ಪ್ರಮಾಣ ಪತ್ರದ ಪ್ರತಿ (ಫಾರಂ-ಸಿ) ಲಗತ್ತಿಸಿದೆಯೇ ?	ಹೊದು / ಇಲ್ಲ
3 *	ಭವಿಷ್ಯ ನಿಧಿ (PF) ಕೋಡ್ ನಂಬರ್ ಮಂಜೂರು ಮಾಡಿದ ಭವಿಷ್ಯ ನಿಧಿ ಸಂಸ್ಥೆಯ ಪತ್ರದ ಪ್ರತಿ ಲಗತ್ತಿಸಿದೆಯೇ ?	ಹೊದು / ಇಲ್ಲ
4 *	ನೌಕರರ ರಾಜ್ಯ ವಿಮಾ (ESI) ಕೋಡ್ ನಂಬರ್ ಮಂಜೂರು ಮಾಡಿದ ನೌಕರರ ರಾಜ್ಯ ವಿಮಾ ನಿಗಮದ ಪತ್ರದ ಪ್ರತಿ ಲಗತ್ತಿಸಿದೆಯೇ ?	ಹೊದು / ಇಲ್ಲ
5	ತುಂಡು ಗುತ್ತಿಗೆಯ ಕೆಲಸಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ಕಾಮ್ಯಾಕರನ್ನು ಒದಗಿಸಿದ ಸಂಸ್ಥೆಗಳ ವಿವರ ಮತ್ತು ಅವರಿಂದ ಪಡೆದ ದಾಖಿಲಾತಿ ಲಗತ್ತಿಸಿದೆಯೇ ?	ಹೊದು / ಇಲ್ಲ
6 *	ಸರ್ವೀಸ್ ಟ್ಯಾಕ್ಸ್ ನೋಂದಣಿ ಪತ್ರ ಲಗತ್ತಿಸಿದೆಯೇ ?	ಹೊದು / ಇಲ್ಲ
7 *	ಕಾಂಟಾಕ್ಸ್ ಲೇಬರ್ ಆಕ್ಸ್ ಪ್ರಕಾರ ಕಾಮ್ಯಾಕ ಇಲಾಖೆಯಿಂದ ಪಡೆದ ಲೇಬರ್ ಲೈಸೆನ್ಸ್ ಪ್ರತಿ (ಫಾರಂ-6) ಲಗತ್ತಿಸಿದೆಯೇ ?	ಹೊದು / ಇಲ್ಲ
8 *	ಪ್ರೌಢೆಷನಲ್ ಟ್ಯಾಕ್ಸ್ ನೋಂದಣಿ ಪತ್ರ ಲಗತ್ತಿಸಿದೆಯೇ ?	ಹೊದು / ಇಲ್ಲ
9 *	Pan card ಭಾಯಾ ಪ್ರತಿ ಲಗತ್ತಿಸಿದೆಯೇ ?	ಹೊದು / ಇಲ್ಲ
10	B ತುಂಡು ಗುತ್ತಿಗೆ ಕೆಲಸಗಳಿಗೆ ಡೈರಿ/ಆಹಾರ ಉತ್ಪಾದನಾ ಘಟಕಗಳಲ್ಲಿ ಕಾಮ್ಯಾಕ ಗುತ್ತಿಗೆ ಕೆಲಸ ನಿರ್ವಹಿಸಿದಕ್ಕೆ ಅನುಭವ ಪತ್ರದ ಪ್ರತಿ ಲಗತ್ತಿಸಿದೆಯೇ ?	ಹೊದು / ಇಲ್ಲ
11*	2014-15 ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ಸಲ್ಲಿಸಿರುವ ದಾಖಲೆ ಲಗತ್ತಿಸಿದೆಯೇ ?	ಹೊದು / ಇಲ್ಲ
12	ಅನುಬಂಧ ‘ಸಿ’ ರಲ್ಲಿಯ ಟೆಂಡರ್ ನಿಬಂಧನೆಗಳನ್ನು ಒಟ್ಟಿಗೆ ಸಹಿ ಮಾಡಿ ಲಗತ್ತಿಸಿದೆಯೇ ?	ಹೊದು / ಇಲ್ಲ

ದಿನಾಂಕ:

ಟೆಂಡರ್ ದಾರರ ಸಹಿ ಮತ್ತು ಸೀಲು

- \* ಮೇಲ್ಮೈ ಕ್ರಮ ಸಂಖ್ಯೆ: 2, 3, 4, 6, 7, 8, 9 ಮತ್ತು 11 ರ ದಾಖಲೆಗಳನ್ನು ನೋಟರಿಯವರಿಂದ ಪ್ರಮಾಣೀಕರಿಸಿ ಲಗತ್ತಿಸುವುದು.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುಗಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,  
ಮಾರ್ಚೇನಹಳ್ಳಿ, ನಿದಗೆ (ಅಂಚೆ), ಶಿವಮೊಗ್ಗ-577 222

### -: ಟೆಂಡರ್ ಸಂಬಂಧಿಸಿದ ನಿಬಂಧನೆಗಳು :-

#### (1) ಟೆಂಡರ್ ಸಲ್ಲಿಸುವ ವಿಧಾನಃ-

ಎ) ಟೆಕ್ಸಿಕಲ್ ಟೆಂಡರ್ ಭಾಗ-1 ನ್ನು ಭತ್ತಿಕ್ ಮಾಡಿ ಅದರೊಂದಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಇ-ಟೆಂಡರ್ ಮೂಲಕ ಸಲ್ಲಿಸುವುದು.

ಬಿ) ಕರ್ಮಾಂಶಯಲ್ ಟೆಂಡರ್ ಭಾಗ-2 ಅನ್ನು ಇ-ಟೆಂಡರ್ ಮೂಲಕ ಭತ್ತಿಕ್ ಮಾಡಿ ಸಲ್ಲಿಸುವುದು.

#### (2) ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ : ಇ-ಟೆಂಡರ್ ನಲ್ಲಿದ್ದಂತೆ.

#### (3) ಟೆಂಡರ್ ಸಲ್ಲಿಸಲು ಅಹಂತತೆ:

ಎ) ಸಂಪೀಡಕರ ನಿಧಿ (EMD), ಕಾರ್ಮಿಕರ ಭವಿಷ್ಯನಿಧಿ (EPF), ನೌಕರರ ರಾಜ್ಯ ವಿಮಾ (ESI) ಕೋಡ್ ನಂಬರ್, ಕನಾಡಟಕ ಅಂಗಡಿಗಳ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಪ್ರಕಾರ ಪಡೆದ ಪ್ರಮಾಣ ಪತ್ರ(ಫಾರಂ-ಸಿ), ಸರ್ವೀಸ್ ಟ್ಯಾಕ್ಸ್, ಪ್ರೈವೇಟನಲ್ ಟ್ಯಾಕ್ಸ್ ಮತ್ತು ಇನ್‌ಕಂಟ್ಯಾಕ್ಸ್ ನೊಂದಾವಣ ಪ್ರಮಾಣ ಪತ್ರಗಳನ್ನು ಹಾಗೂ ಪಾನ್ ಕಾಡ್‌ ಹೊಂದಿರಬೇಕು.

ಬಿ) B ತುಂಡು ಗುತ್ತಿಗೆ ಕೆಲಸಗಳಿಗೆ ಡೈರಿ/ಆಹಾರ ಉತ್ಪಾದನಾ ಫಟಕಗಳಲ್ಲಿ ತಮ್ಮ ಸಂಸ್ಥೆ ಹೆಸರಿನಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹಾಗೂ ಈ ಬಗ್ಗೆ ಕಾಂಟ್ಯಾಕ್ಸ್ ಲೇಬರ್ ಲೈಸೆನ್ಸ್ (ಫಾರಂ-6) ಹೊಂದಿದವರಾಗಿರಬೇಕು.

ಸಿ) C, D ಮತ್ತು E ತುಂಡು ಗುತ್ತಿಗೆ ಕೆಲಸ ನಿರ್ವಹಿಸಿದ ಬಗ್ಗೆ ಕಾಂಟ್ಯಾಕ್ಸ್ ಲೇಬರ್ ಲೈಸೆನ್ಸ್ (ಫಾರಂ-6) ಹೊಂದಿದವರಾಗಿರಬೇಕು.

ಡಿ) ಒಕ್ಕೂಟದಲ್ಲಿ ಹಾಲಿ ಭದ್ರತಾ ಗುತ್ತಿಗೆ ಕೆಲಸವನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಸದರಿ ಕಾರ್ಮಿಕ ಗುತ್ತಿಗೆ ಟೆಂಡರ್ ನಲ್ಲಿ ಭಾಗವಹಿಸಲು ಅಹಂತರುವುದಿಲ್ಲ.

ಇ) ಒಕ್ಕೂಟದಲ್ಲಿ ಕಾರ್ಮಿಕ ಗುತ್ತಿಗೆ ಕೆಲಸ / ಭದ್ರತಾ ಗುತ್ತಿಗೆ ಅಥವಾ ಒಕ್ಕೂಟದ ಇನ್ನಿತರೆ ಯಾವುದೇ ಗುತ್ತಿಗೆ ಕೆಲಸಗಳನ್ನು ಗುತ್ತಿಗೆ ಅವಧಿ / ನಿಯಮಾನುಸಾರ ವಿಸ್ತರಿಸಿದ ಅವಧಿ ಮುಗಿಯುವುದರ ಒಳಗಾಗಿ ಅವರ ಕೆಲಸ ಅಸಮರ್ಪಕವೆಂದು ಅವರ ಗುತ್ತಿಗೆಯನ್ನು ಈ ಹಿಂದೆ ಒಕ್ಕೂಟವು ರದ್ದುಪಡಿಸಿದ್ದಲ್ಲಿ ಅಂತಹ ಗುತ್ತಿಗೆದಾರರು ಅವರ ಗುತ್ತಿಗೆ ರದ್ದುಪಡಿಸಿದ ಆದೇಶದಿಂದ 5 ವರ್ಷಗಳ ಅವಧಿ ಪೂರ್ತಿ ಆಗದೇ ಇದ್ದಲ್ಲಿ ಅವರು ಸದರಿ ಟೆಂಡರ್ ನಲ್ಲಿ ಭಾಗವಹಿಸಲು ಅಹಂತರುವುದಿಲ್ಲ.

ಎಫ್) ಈ ಹಿಂದೆ ಒಕ್ಕೂಟದಲ್ಲಿ ಗುತ್ತಿಗೆದಾರರು ಯಾವುದೇ ಗುತ್ತಿಗೆ ಸೇವೆ ಸಲ್ಲಿಸಿದ್ದ ಆಗ ಅವರ ಸೇವೆಯು ತೃಪ್ತಿಕರವಾಗಿಲ್ಲವೆಂದು ಪರಿಗಣಿಸಲ್ಪಟ್ಟಿದ್ದಲ್ಲಿ ಅಥವಾ ಅವರನ್ನು ಕಪ್ಪುಪಟ್ಟಿಯಲ್ಲಿ ಇರಿಸಿದ್ದಲ್ಲಿ ಅಂತಹ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸಲು ಅಹಂತರಾಗಿರುವುದಿಲ್ಲ. ಇದರ ಬಗ್ಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ತೀವ್ರಾನವೇ ಅಂತಿಮವಾಗಿರುತ್ತದೆ.

ಜಿ) ಈ ಹಿಂದೆ ಒಕ್ಕೂಟದಲ್ಲಿ ಯಾವುದೇ ಕೆಲಸಗಳಾಗಿ ಟೆಂಡರ್ ಒಪ್ಪಿಗೆಯ ಆದೇಶ ಪಡೆದ ನಂತರ ನಿಗದಿತ ಕಾಲದಲ್ಲಿ ಕರಾರು ಒಪ್ಪಂದ ಮಾಡಿಕೊಳ್ಳಲು ಹಾಗೂ ಭದ್ರತಾ ತೇವಣಿಯನ್ನು ನೀಡಲು ವಿಫಲರಾಗಿ ಸಂಪೀಡಕರ ನಿಧಿಯನ್ನು ಒಕ್ಕೂಟವು ಮುಟ್ಟಿಗೊಳೇಲು ಹಾಕಿಕೊಂಡಂತಹ ಗುತ್ತಿಗೆದಾರರು ಅದರ ಮುಂದಿನ 5 ವರ್ಷಗಳ ಅವಧಿಗೆ ಒಕ್ಕೂಟದ ಯಾವುದೇ ಟೆಂಡರ್ ನಲ್ಲಿ ಪಾಲ್ಕೊಳ್ಳಲು ಅಹಂತರುವುದಿಲ್ಲ.

**(4) ಗುತ್ತಿಗೆಯ ಅವಧಿ:**

ಗುತ್ತಿಗೆಯು ಒಂದು ವರ್ಷದ ಅವಧಿಯಾಗಿದ್ದು, ಗುತ್ತಿಗೆ ಅವಧಿ ಮುಗಿದ ಮೇಲೆ ಸದರಿ ಗುತ್ತಿಗೆಯನ್ನು 3 ತಿಂಗಳವರೆಗೆ ಅದೇ ದರ ಹಾಗೂ ಅದೇ ನಿಬಂಧನೆಗಳಲ್ಲಿ ಮುಂದುವರೆಸುವ ಅಧಿಕಾರವನ್ನು ಶಿವಮೊಗ್ಗ, ದಾವಣಗೆ ಮತ್ತು ಚಿತ್ರದುಗ್ರಾ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಕಾಯಿದಿಸಿಕೊಂಡಿರುತ್ತದೆ. ಗುತ್ತಿಗೆದಾರರ ಸೇವೆಯು ಸಮರ್ಪಕವಾಗಿಲ್ಲದಿದ್ದಲ್ಲಿ ಅವರ ಗುತ್ತಿಗೆಯನ್ನು ಒಕ್ಕೂಟವು ಯಾವುದೇ ಸಂದರ್ಭದಲ್ಲಿ ರದ್ದುಪಡಿಸುವ ಹಕ್ಕನ್ನು ಹೊಂದಿರುತ್ತದೆ.

**(5) ಟೆಂಡರ್‌ಗಳನ್ನು ಅಂಗೇಕರಿಸುವ/ತಿರಸ್ಕರಿಸುವ ಹಕ್ಕು :**

ಶಿವಮೊಗ್ಗ, ದಾವಣಗೆ ಮತ್ತು ಚಿತ್ರದುಗ್ರಾ ಜಿಲ್ಲಾ ಸಹಕಾರ ಹಾಲು ಒಕ್ಕೂಟವು ಯಾವುದೇ ಟೆಂಡರ್ ಅಥವಾ ಎಲ್ಲಾ ಟೆಂಡರ್‌ಗಳನ್ನು ಕೆಂಪಿಸ್ ಕೆಲಸದ ಆದೇಶ ನೀಡುವ ಮೌದಲು ಯಾವುದೇ ಕಾರಣಗಳನ್ನು ನೀಡಿದೇ ಟೆಂಡರ್‌ಗಳನ್ನು ಅಂಗೇಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತದೆ. ಇದಕ್ಕೆ ವ್ಯವಸ್ಥಾಪಕ ನಿರ್ದೇಶಕರ ತೀವ್ರಾನವೇ ಅಂತಿಮವಾಗಿರುತ್ತದೆ.

**(6) ಸಂಪೇದಕರ ನಿಧಿ (EMD):**

- ಕಡಿಮೆ ದರ ನಮೂದಿಸಿದ ಗುತ್ತಿಗೆದಾರರ ಸಂಪೇದಕರ ನಿಧಿಯನ್ನು 90 ದಿನ ಅಥವಾ ಟೆಂಡರ್ ಇತ್ಯಾರ್ಥವಾಗುವವರೆಗೆ ಯಾವುದು ಮೌದಲೋ ಅಲ್ಲಿಯವರೆಗೆ ಹಿಂದಿರುಗಿಸಲಾಗುವುದಿಲ್ಲ.
- ಟೆಂಡರ್ ಒಟ್ಟಿಗೆಯ ಆದೇಶ ನೀಡಿದ ನಂತರ ಗುತ್ತಿಗೆದಾರರು ನಿಗದಿತ ಕಾಲದಲ್ಲಿ ಕರಾರು ಒಪ್ಪಂದ ಮಾಡಿಕೊಳ್ಳಲು ಹಾಗೂ ಭದ್ರತಾ ತೇವಣಿಯನ್ನು ನೀಡಲು ವಿಫಲರಾದಲ್ಲಿ ಸಂಪೇದಕರ ನಿಧಿಯನ್ನು ಒಕ್ಕೂಟವು ಮುಟ್ಟಿಗೊಳ್ಳಲು ಹಾಕಿಕೊಳ್ಳಲಿಪುದು. ಈ ರೀತಿ ಸಂಪೇದಕರ ನಿಧಿ ಮುಟ್ಟಿಗೊಳ್ಳಲು ಹಾಕಿಕೊಂಡ ಗುತ್ತಿಗೆದಾರರು ಮುಂದಿನ 5 ವರ್ಷಗಳ ಅವಧಿಗೆ ಒಕ್ಕೂಟದ ಯಾವುದೇ ಟೆಂಡರ್‌ನಲ್ಲಿ ಪಾಲೋಗ್ಲ್ಯಾಲ್ ಅಹಂಕರಿಸುವುದಿಲ್ಲ.

**(7) ಭದ್ರತಾ ತೇವಣಿ (ಸೆಕ್ಯೂರಿಟಿ ಡಿಪಾಚಿಟ್) :-**

ಗುತ್ತಿಗೆಯ ಒಟ್ಟಿಗೆ ಆದೇಶ ಪಡೆದ 8 ದಿನಗಳೊಳಗಿ ಗುತ್ತಿಗೆದಾರರು, ಕಾರ್ಯ ನಿರ್ವಹಣೆ ಭದ್ರತೆಗಾಗಿ ಈ ಕೆಳಕಂಡಂತೆ ವರ್ಗೀಕರಿಸಲಾದ ತುಂಡು ಗುತ್ತಿಗೆ ಕೆಲಸಗಳಿಗೆ ನಮೂದಿಸಿದ ಮೌಖಿಕ ಸೆಕ್ಯೂರಿಟಿ ಡಿಪಾಚಿಟ್ ಆಗಿ ನಗದು ರೂಪೆದಲ್ಲಿ ಒಕ್ಕೂಟದಲ್ಲಿ ಇಡತಕ್ಕದ್ದು. ಇದಕ್ಕೆ ಬಡ್ಡ ನೀಡಲಾಗುವುದಿಲ್ಲ.

ಕ್ರಮ ಸಂಖ್ಯೆ	ತುಂಡು ಗುತ್ತಿಗೆ ಕೆಲಸದ ವಿವರ	ನಿಗದಿತ ಭದ್ರತಾ ತೇವಣಿ ಮೊತ್ತ
B)	ದಾವಣಗೆ ಡೈರಿಯಲ್ಲಿಯ ತುಂಡು ಗುತ್ತಿಗೆ ಕೆಲಸಗಳು	
	B-1) ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಂಗ್, ಮೊಸರು ತಯಾರಿಕೆ ಮತ್ತು ಪ್ರಾಕ್ತಿಂಗ್ಗೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ.	30,000/-
	B-2) ಹೋಸ್ ಕೇಪಿಂಗ್ ಮತ್ತು ಕೆಂಪಿಸ್, ಡೈರಿ ಆವರಣದ ಸ್ಟ್ರಾಟೆಗಿಕಲ್ ಕೆಲಸಗಳ ನಿರ್ವಹಣೆ.	
	B-3) ಹಾಲು ಪ್ರಾಕ್ತಿಂಗ್, ಕೇರ್ಲೋ ವಾಷಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ.	
C)	ಶಿವಮೊಗ್ಗ ಡೈರಿ ಮತ್ತು ದಾವಣಗೆ ಡೈರಿಗಳಲ್ಲಿ ಉಪಹಾರ ಗೃಹದ ನಿರ್ವಹಣೆ, ಅಡುಗೆ ಮತ್ತು ಉಣಿ, ಉಪಹಾರ ತಯಾರಿಕೆ ಮತ್ತು ವಿತರಣೆ	30,000/-
D)	ಶಿವಮೊಗ್ಗ ಡೈರಿ, ದಾವಣಗೆ ಡೈರಿ, ಚಿತ್ರದುಗ್ರಾ ಮತ್ತು ತಡಗಣ ಶಿಂತಲೀಕರಣ ಕೇಂದ್ರಗಳಲ್ಲಿ ಮೇರಿನ ತಾಕುಗಳು, ಗಾಡೆನ್ ಹಾಗೂ ಚೈವಾರಿ ಸ್ಯಾಗಳ ತಾಕುಗಳ ಕೆಲಸಗಳ ನಿರ್ವಹಣೆ.	20,000/-
E)	ಶಿವಮೊಗ್ಗ ಡೈರಿ, ದಾವಣಗೆ ಡೈರಿ ಹಾಗೂ ಚಿತ್ರದುಗ್ರಾ ಶಿಂತಲೀಕರಣ ಕೇಂದ್ರಗಳಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಗಳ ನಿರ್ವಹಣೆ.	20,000/-

- (8) ಭದ್ರತಾ ತೇವಣಿಯ ಮೊತ್ತವನ್ನು (ಸೆಕ್ಯೂರಿಟಿ ಡಿಪಾಸಿಟ್) ಈ ಕೆಳಗಿನ ಸಂದರ್ಭದಲ್ಲಿ ಪೂರ್ಣ ಅಥವಾ ಭಾಗಶಃ ಮುಟ್ಟಿಗೋಲು ಹಾಕಿಕೊಳ್ಳಲಾಗುವುದು.
- ತಿಳಿಸಿದ ಕೆಲಸಗಳನ್ನು ನಿರ್ವಹಿಸಿದಾಗ ಅಥವಾ ಗುತ್ತಿಗೆಯ ನಿಬಂಧನೆಗಳ ಉಲ್ಲಂಘನೆಗಾಗಿ ಗುತ್ತಿಗೆಯನ್ನು ರದ್ದುಪಡಿಸಿದ ಸಂದರ್ಭದಲ್ಲಿ,
  - ಗುತ್ತಿಗೆಯನ್ನು ನಿರ್ವಹಿಸದೇ ಇದ್ದುದಕ್ಕಾಗಿ ಒಕ್ಕೂಟಕ್ಕೆ ಉಂಟಾಗಬಹುದಾದ ಯಾವುದೇ ನಷ್ಟಕ್ಕೆ,
  - ಗುತ್ತಿಗೆದಾರರ ಅವರಿಂದ ನಿಯೋಜಿಸಲ್ಪಟ್ಟ ಕೆಲಸಗಾರರು ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ಒಕ್ಕೂಟದ ಅಸ್ತಿಗೆ ಹಾನಿ ಉಂಟು ಮಾಡಿದಲ್ಲಿ,
  - ಗುತ್ತಿಗೆದಾರನು ನಿಗದಿಪಡಿಸಿದ ತುಂಡು ಗುತ್ತಿಗೆ ಕೆಲಸಗಳಿಗೆ ನಿಗದಿತ ಸಂಖ್ಯೆಯಲ್ಲಿ ಕಾರ್ಮಿಕರನ್ನು ಒದಗಿಸಲು ವಿಫಲವಾದಾಗ ಕಡಿಮೆ ಕಾರ್ಮಿಕರಿಗೆ ಅನುಗುಣವಾಗಿ ಗುತ್ತಿಗೆದಾರರಿಗೆ ದಂಡ ಹಾಕಲಾಗುವುದು ಮತ್ತು ಅಂತಹ ಸಂದರ್ಭದಲ್ಲಿ ಬೇರೆಯವರಿಂದ ಕೆಲಸ ನಿರ್ವಹಿಸಿದಾಗ, ಖಚಾದ ಮೊತ್ತವನ್ನು ದಂಡದ ಮೊತ್ತದೊಂದಿಗೆ ವಸೂಲಿ ಮಾಡಲಾಗುವುದು.
  - ಒಕ್ಕೂಟಕ್ಕೆ ಹಾನಿಯಂಟು ಮಾಡಿದಾಗ, ಸೋರುವಿಕೆಯಾದಾಗ, ಹಾಳಾದ ಕೆಲಸಗಳಾಗಿ ಅಥವಾ ಇನ್ನಾವುದೇ ಕಾರಣಗಳಾಗಿ ವ್ಯವಸ್ಥಾಪಕ ನಿರ್ದೇಶಕರು ವಿಧಿಸಿದ ದಂಡಗಳನ್ನು ಸಂದಾಯ ಮಾಡದೇ ಇರುವಂತಹ ಮೊತ್ತವನ್ನು,
  - ಕಾರ್ಮಿಕರಿಗೆ ಸಂಬಂಧಿಸಿದಂತೆ ಭವಿಷ್ಯನಿಧಿ, ಇ.ಎಸ್.ಎ., ಮುಂತಾದ ಶಾಸನಬಧ್ಯ ಪಾವತಿಗಳನ್ನು ಸಂಬಂಧಿಸಿದ ಸಂಸ್ಥಿಗಳಿಗೆ ಪಾವತಿಸದಿದ್ದಲ್ಲಿ ಅಂತಹ ಮೊಬಿಲಿಗನ್ನು ಮತ್ತು ಅಂತಹ ಸಂಸ್ಥಿಗಳು ಕಾರ್ಮಿಕ ಗುತ್ತಿಗೆಗೆ ಸಂಬಂಧಿಸಿದಂತೆ ವಿಧಿಸುವ ಯಾವುದೇ ದಂಡದ ಮೊತ್ತವನ್ನು,
  - ಭದ್ರತಾ ತೇವಣಿ ಮುಟ್ಟಿಗೋಲು ಹಾಕಿಕೊಳ್ಳುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ತೀವ್ರಾನವೇ ಅಂತಿಮವಾಗಿರುತ್ತದೆ.
  - ಗುತ್ತಿಗೆದಾರರು ಕಾನೂನುಬಿಧ್ಯವಾಗಿ ಸಲ್ಲಿಸಬೇಕಾದ ರಿಟನ್‌ಗಳನ್ನು ಹಾಗೂ ದಾಖಿಲೆಗಳನ್ನು ಪಿ.ಎಫ್.ಆ., ಇ.ಎಸ್.ಎ. ಮತ್ತು ಸರ್ವೀಸ್ ಟ್ರ್ಯಾಕ್ಸ್ ಇಲಾಖೆಗಳಿಂದ ಪರಿವೀಕ್ಷಣೆಗೆ ಒಳಪಡಿಸಿ ಅದರ ದಾಖಿಲೆಗಳನ್ನು ವಾಟಿಕ ಅವಧಿ ಮುಗಿದ 01 ತಿಂಗಳೊಳಗಾಗಿ ಅಥವಾ ಗುತ್ತಿಗೆ ಅವಧಿ ಮುಗಿದ ಒಂದು ತಿಂಗಳ ಅವಧಿ ಒಳಗಾಗಿ ಸಲ್ಲಿಸಬೇಕು. ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಅದರ ದೃಢೀಕೃತ ಮತ್ತು ಪರಿವೀಕ್ಷಣಾ ಪ್ರತಿಗಳನ್ನು ಒಕ್ಕೂಟಕ್ಕೆ ಸಲ್ಲಿಸಿದ ನಂತರವೇ ಭದ್ರತಾ ತೇವಣಿಯನ್ನು ವಾಪಸ್ಸು ಮಾಡಲಾಗುವುದು.

#### **(9) ಕೆಲಸದ ಅವಧಿ:**

- ಈ ಕೆಳಕಂಡಂತೆ ಪಾಳಿಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಒದಗಿಸಬೇಕಾಗಿರುತ್ತದೆ. ಅಗತ್ಯವಾದಾಗ ಪಾಳಿಯ ವೇಳೆ ಬದಲಾಗಬಹುದು.
- ಸಾಮಾನ್ಯ ಪಾಳಿ ಬೆಳಗ್ಗೆ 9.30 ರಿಂದ ಸಂಚೆ 5.30 ಗಂಟೆಯವರೆಗೆ
  - ಒಂದನೇ ಪಾಳಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ
  - 2 ನೇ ಪಾಳಿ ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆಯವರೆಗೆ
  - 3 ನೇ ಪಾಳಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ

- ಇ) ಡೈರಿಗಳಲ್ಲಿ ಕೆಲಸಗಳನ್ನು “ಸ್ವಿಲ್ಟ್ ಹವರ್” ನಲ್ಲಿ ಕಾಯನಿವೆಹಿಸಬೇಕಾಗಬಹುದಾಗಿರುತ್ತದೆ.
- ಎಫ್) ಪಾಳಿಯ ವೇಳೆಯು ಒಕ್ಕೂಟದ ವಿಭಾಗಗಳಿಗೆ ಸಂಬಂಧಿಸಿದಂತೆ ಬದಲಾವಣೆಗೆ ಒಳಪಟ್ಟಿರುತ್ತದೆ.
- ಜಿ) ದಿನಕ್ಕೆ 08 ತಾಸು ಮಾತ್ರ ಕಾಮೀಕರನ್ನು ಕೆಲಸಕ್ಕೆ ನಿಯೋಜಿಸುವುದು.
- ಹೆಚ್) ಮುಹಿಳಾ ಕಾಮೀಕರನ್ನು ರಾತ್ರಿ, ಪಾಳಿಯ ಕೆಲಸಗಳಿಗೆ ನಿಯೋಜಿಸಬೇಕಾದದು.
- (10) ಒಕ್ಕೂಟದ ಅವಶ್ಯಕತೆ ಮೇರೆಗೆ ಹಾಗೂ ಹಾಲಿನ ಸುಗ್ರಿಯ ಕಾಲ ಅಥವಾ ಬೇಸಿಗೆ ಕಾಲಗಳಿಗೆ ಅನುಗುಣವಾಗಿ ಅಥವಾ ಕೆಲಸದ ಒತ್ತಡಕ್ಕೆ ಅನುಗುಣವಾಗಿ ಕಾಮೀಕರ ಅವಶ್ಯಕತೆ ಹೆಚ್ಚು ಕಡಿಮೆ ಆಗಬಹುದಾಗಿದೆ. ಅದಕ್ಕೆ ತಕ್ಷಂತೆ ಅವಶ್ಯವಿರುವ ಗುತ್ತಿಗೆ ಕಾಮೀಕರನ್ನು ಒದಗಿಸಬೇಕಾಗಿರುತ್ತದೆ.
- (11) ಗುತ್ತಿಗೆದಾರರು ಗುತ್ತಿಗೆಯನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಸಭಾಲೇಟ್ ಮಾಡಲು ಅವಕಾಶ ಇರುವುದಿಲ್ಲ.
- (12) ಗುತ್ತಿಗೆದಾರ ಅಥವಾ ಅವರ ಪ್ರತಿನಿಧಿ ಸದಾ ಕೆಲಸದ ಸ್ಥಳದಲ್ಲಿದ್ದು, ಆಯಾ ವಿಭಾಗದ ಅಧಿಕಾರಿಯ ನಿದೇಶನದ ಮೇರೆಗೆ ಕಾಮೀಕರಿಂದ ಕೆಲಸ ನಿವೆಹಿಸಬೇಕು.
- (13) ಗುತ್ತಿಗೆದಾರನು ತನ್ನ ಕೆಲಸದ ನಿವೆಹಣೆ ಮಾಡಲು ವಿಫಲವಾದಲ್ಲಿ ಮತ್ತು ಒಕ್ಕೂಟದ ಕೆಲಸಗಳಿಗೆ ಧಕ್ಕೆ ಉಂಟು ಮಾಡಿದಲ್ಲಿ ಒಕ್ಕೂಟದ ಹಿತದೃಷ್ಟಿಯಿಂದ ಅವಶ್ಯ ಕಂಡು ಬಂದಲ್ಲಿ ಮತ್ತು ಅನಿವಾಯ ಸಂದರ್ಭಗಳಲ್ಲಿ ಗುತ್ತಿಗೆ ಅವಧಿ ಪೂರ್ಣಗೊಳ್ಳುವ ಪೂರ್ವದಲ್ಲಿ ಒಪ್ಪಂದವನ್ನು ತಕ್ಷಣಾದಿಂದ ಜಾರಿಗೆ ಬರುವಂತೆ ಅಥವಾ ನಿಗದಿತ ದಿನಾಂಕದಿಂದ ಜಾರಿಗೆ ಬರುವಂತೆ ಯಾವುದೇ ಪೂರ್ವಭಾವ ನೋಟೀಸನ್ನು ಗುತ್ತಿಗೆದಾರರಿಗೆ ನೀಡಿದೆ ಗುತ್ತಿಗೆಯನ್ನು ರದ್ದುಪಡಿಸುವ ಅಧಿಕಾರವನ್ನು ವ್ಯವಸ್ಥಾಪಕ ನಿದೇಶಕರು ಹೊಂದಿರುತ್ತಾರೆ ಮತ್ತು ಈ ರೀತಿಯ ಸಂದರ್ಭದಲ್ಲಿ ಗುತ್ತಿಗೆದಾರರು ಯಾವುದೇ ನಷ್ಟವನ್ನು / ಪರಿಹಾರವನ್ನು ಶಿವಮೋಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಕೇಳುವಂತಿಲ್ಲ.
- (14) ಗುತ್ತಿಗೆ ಕೆಲಸದ ರೀತಿ ಮತ್ತು ಸಂಭವನೀಯ ದುಷ್ಪರಿಣಾಮಗಳಿಗನುಗುಣವಾಗಿ ರಕ್ಷಣಾ ಸಲಕರಣೆಗಳನ್ನು ಗುತ್ತಿಗೆದಾರನು ತಮ್ಮ ಕೆಲಸಗಾರರಿಗೆ ತನ್ನ ಸ್ವಂತ ವೆಚ್ಚದಲ್ಲಿ ಒದಗಿಸತಕ್ಕದ್ದು.
- (15) ಅನ್ವಯಿಸುವ ಕಾಯ್ದೆಗಳು:
- ಕಾಮೀಕ ಗುತ್ತಿಗೆದಾರರು ಈ ಕೆಳಕಂಡ ಕಾಯ್ದೆಗಳ ಹಾಗೂ ಕಾಲಕಾಲಕ್ಕೆ ಜಾರಿಯಲ್ಲಿರುವ ತಿದ್ದುಪಡಿ ಕಾಯ್ದೆಗಳ ಅನುಸಾರ ನಡೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- ಅ) ಕಾಂಟ್ರಾಕ್ಟ್ ಲೇಬರ್ (ರೆಗ್ನ್‌ಲೇಶನ್ ಅಂಡ್ ಅಬಾಲಿಷನ್ ಆಕ್ಟ್ )
- ಆ) ಪೇಮೆಂಟ್ ಆಫ್ ವೇಜಸ್ ಆಕ್ಟ್
- ಇ) ಇ.ಪಿ.ಎಫ್. ಅಂಡ್ ಎಫ್.ಪಿ.ಎಫ್. ಆಕ್ಟ್
- ಈ) ವರ್ಕ್‌ಮನ್ ಕಾಂಪನ್‌ಏಫನ್ ಆಕ್ಟ್
- ಉ) ಇನ್‌ಕರ್ಮ್ ಟ್ರೌಕ್ಸ್ ಆಕ್ಟ್
- ಊ) ಇ.ಎಸ್.ಪಿ. ಆಕ್ಟ್
- ಋ) ಪ್ರೈಮೆಂಟ್ ಟ್ರೌಕ್ಸ್ ಆಕ್ಟ್
- ಋಂ) ಸೆವಿಎಸ್ ಟ್ರೌಕ್ಸ್ ಆಕ್ಟ್
- ಋಂ) ಚೊನ್ಸ್ ಆಕ್ಟ್
- ಋಂ) ಗ್ರಾಜ್ಯೋಯಿಟಿ ಆಕ್ಟ್
- ಋ) ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವ ಹಾಗೂ ಕಾಮೀಕ ಗುತ್ತಿಗೆಗೆ ಅನ್ವಯಿಸುವ ಸರ್ಕಾರದ ಇತರೆ ಯಾವುದೇ ಕಾನೂನುಗಳು / ನಿಬಂಧನೆಗಳು.
- ಋ) ಈ ಬಗ್ಗೆ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡುವ ಆದೇಶಗಳನ್ನು ಪಾಲಿಸುವುದು.

- (16) 18 ವರ್ಷ ವಯೋಮಿತಿಯೋಳಗಿನ ಮತ್ತು ಗರಿಷ್ಟ 40 ವರ್ಷ ಮೇಲ್ಪಟ್ಟ ವಯೋಮಿತಿಯ ಕೆಲಸಗಾರರನ್ನು ನೇಮಿಸಿಕೊಳ್ಳಬೇಕು.
- (17) ಕೆಲಸಗಾರರಿಗೆ ನೇಮಕಾತಿ ಆದೇಶ ಹಾಗೂ ಗುರುತಿನ ಚೀಟಿಯನ್ನು ನೀಡುವುದು, ಕೆಲಸಗಾರರ ನೇಮಕಾತಿ ಆದೇಶ ಪ್ರತಿಯನ್ನು ಒಕ್ಕೂಟಕ್ಕೆ ನೀಡುವುದು.
- (18) ಕೆಲಸಗಾರರಿಗೆ ಕೆಲಸದ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ಉಂಟಾದ ತಾತ್ವಾಲಿಕ / ಖಾಯಂ ಉಗಾನಗಳು ಅಥವಾ ಸಾಪು ಉಂಟಾದಲ್ಲಿ ಆದಕ್ಕೆ ಕಾನೂನಿನ ರೀತ್ಯಾ ತತ್ವಂಬಂಧ ಯಾವುದೇ ಪರಿಹಾರವನ್ನು ನೀಡುವುದು ಗುತ್ತಿಗೆದಾರರ ಜವಾಬ್ದಾರಿ ಆಗಿರುತ್ತದೆ.
- (19) ಶಾಸನಬದ್ಧ ನಿಬಂಧನೆಗಳಿಗನುಸಾರವಾಗಿ ಗುತ್ತಿಗೆದಾರನು ಕೆಲಸ ನಿರ್ವಹಿಸಲು ಒದ್ದರಾಗಿರತಕ್ಕದ್ದು.
- (20) ಗುತ್ತಿಗೆಯನ್ನು ಯಾವುದೇ ಸಂದರ್ಭದಲ್ಲಿ ಬೇರೆಯವರಿಗೆ ವರ್ಗಾಯಿಸುವಂತೆ ಸಲ್ಲಿಸುವ ಯಾವುದೇ ಮನವಿಯನ್ನು ಸದರಿ ಗುತ್ತಿಗೆದಾರರು ಕಾರ್ಯ ನಿರ್ವಹಿಸಲು ಅಸಮರ್ಥರೆಂದು ಪರಿಗಣಿಸಲಾಗುವುದು. ಗುತ್ತಿಗೆಯ ನಿಬಂಧನೆಗಳನ್ನು ಮುರಿದಿದ್ದಾರೆಂದು ಪರಿಗಣಿಸಿ, ಗುತ್ತಿಗೆಯನ್ನು ರದ್ದುಗೊಳಿಸಲಾಗುವುದಲ್ಲದೇ ಅವರ ತೇವಣೆಯೋಂದಿಗೆ ಅವರಿಂದ ಬಾಕಿ ಇರಬಹುದಾದ ಇನ್ನಾವುದೇ ಹಣವನ್ನು ಮುಟ್ಟುಗೊಳು ಹಾಕಿಕೊಳ್ಳಲಾಗುವುದು.

#### (21) ವಿವಾದಗಳು:-

- ಎ) ಯಾವುದೇ ಕೆಲಸ ಕಾರ್ಯಗಳ ತೃಪ್ತಿಕರ ನಿರ್ವಹಣೆಗೆ ಸಂಬಂಧಿಸಿದಂತೆ ಮತ್ತು ನಿಬಂಧನೆಗಳ ಪಾಲನೆಗೆ ಸಂಬಂಧಿಸಿದಂತೆ ನಿರ್ವಹಕ ನಿರ್ದೇಶಕರು, ಶಿವಮೌಗ್ರ, ದಾವಣಗೆರೆ ಮತ್ತು ಚಿತ್ರದುಗ್ರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ರವರ ತೀವ್ರಾನವೇ ಅಂತಿಮವಾದದ್ದು ಮತ್ತು ನಿಲ್ಲವಂತದ್ದು.
- ಬಿ) ಈ ಗುತ್ತಿಗೆದಾರಿಕೆಯಿಂದ ಉದ್ದೇಶಿಸುವ ಯಾವುದೇ ವ್ಯಾಜ್ಯಗಳು ಮಧ್ಯಸ್ಥದಾರರ ಮುಖಾಂತರ ಬಗೆಹರಿಸಿಕೊಳ್ಳತಕ್ಕದ್ದು. ಮಧ್ಯಸ್ಥದಾರರನ್ನು ವ್ಯವಸ್ಥಾಪಕ ನಿರ್ದೇಶಕರು ನೇಮಕ ಮಾಡುವರು. ವ್ಯಾಜ್ಯಗಳು ಅಲ್ಲಿಯೂ ಬಗೆಹರಿಯದ ಪಕ್ಷದಲ್ಲಿ ನೀವು ಒಕ್ಕೂಟದಲ್ಲಿ ನಾಮಮಾತ್ರ ಸದಸ್ಯರಾಗಿರುವುದರಿಂದ ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು. ವ್ಯಾಜ್ಯಗಳು ಅಲ್ಲಿಯೂ ಬಗೆಹರಿಯದ ಪಕ್ಷದಲ್ಲಿ ನ್ಯಾಯಾಲಯದ ಮೊರೆ ಹೊಗೆಬಹುದಾಗಿದ್ದು, ಆದಾಗ್ಯಾ ಈ ವಿವಾದಗಳು ಶಿವಮೌಗ್ರ ನಗರದ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ.
- (22) ಗುತ್ತಿಗೆದಾರನು ಟೆಂಡರಿನಲ್ಲಿ ನೀಡಿದ ವಿಳಾಸಕ್ಕೆ ದೃಢೀಕೃತ ಅಂಚೆ/ಕೊರಿಯರ್ಸ್ ಮೂಲಕ ಕಳುಹಿಸಿರುವ ಕಾಗದಗಳು ತಲುಪದೇ ಇದ್ದಲ್ಲಿ ಆದಕ್ಕೆ ಒಕ್ಕೂಟವು ಜವಾಬ್ದಾರಿ ಹೊಂದಿರುವುದಿಲ್ಲ. ಕಾಗದ ಪತ್ರಗಳು ಮೇಲ್ಪುಂಡಂತೆ ಒಕ್ಕೂಟದಿಂದ ರವಾನೆಯಾದ ನಂತರ ಎಲ್ಲಾ ತಿಳುವಳಿಗಳು ಕಾಂಟ್ರಕ್ಸ್‌ದಾರನಿಂದ ಪಡೆಯಲ್ಪಟ್ಟಿದೆ ಎಂದು ತೀವ್ರಾನಿಸಲಾಗುವುದು.

#### (23) ಹಣ ಪಾವತಿ / ಬಿಲ್ ಪಾವತಿ:

- ಎ) ಗುತ್ತಿಗೆದಾರನು ಕಾರ್ಮಿಕರನ್ನು ಒದಗಿಸಿದ್ದಕ್ಕೆ ಅನುಗುಣವಾಗಿ ತಿಂಗಳಗೊಂದು ಬಾರಿ ಬಿಲ್‌ಗಳನ್ನು ಹಾಗೂ ಕಾರ್ಮಿಕರ ಹಾಜರಾತಿಗಳನ್ನು ದ್ವಿಪ್ರತಿಯಲ್ಲಿ ತಯಾರಿಸಿ ಗುತ್ತಿಗೆದಾರರು ಕಾರ್ಮಿಕರನ್ನು ಒದಗಿಸಿದ ಬಗ್ಗೆ ಹಾಗೂ ಅವರು ಸಮಾಪ್ತಕವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಸಂಬಂಧಪಟ್ಟ ವಿಭಾಗಾಧಿಕಾರಿಗಳಿಂದ ದೃಢೀಕರಣ ಪಡೆದು ಆಯಾ ತಿಂಗಳ 03 ನೇ ತಾರೀಖಿನೊಳಗಾಗಿ ಬಿಲ್‌ಗಳನ್ನು ಕಚೇರಿಗೆ ಹಣ ಪಾವತಿಗೆ ಸಲ್ಲಿಸತಕ್ಕದ್ದು. ನಂತರ 07 ದಿನಗಳೊಳಗಾಗಿ ಕಚೇರಿಯಿಂದ ಹಣ ಪಾವತಿಸಲಾಗುವುದು.

- ಬಿ) ಪ್ರತಿ ತಿಂಗಳು ಕಾಮೀಕರಿಗೆ ಭವಿಷ್ಯ ನಿಧಿ, ಇ.ಎಸ್.ಎ., ಜಿ.ಹೆಚ್, ಬೋನೆಸ್ ಮತ್ತು ಇ.ಎಲ್ ಅನ್ನು ಗುತ್ತಿಗೆದಾರರು ಪಾವತಿಸಿದ ದಾಖಲೆಗಳ ದೃಢೀಕೃತ ಪ್ರತಿಗಳನ್ನು ದೃಢೀಕೃತ ಶೇಡ್ಯೂಲ್‌ನೊಂದಿಗೆ ಒಕ್ಕೊಟಕ್ಕೆ ಮುಂದಿನ ತಿಂಗಳ ಬಿಲ್ಲಿನೊಂದಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
- ಸಿ) ಗುತ್ತಿಗೆದಾರರು ಪ್ರತಿ ತಿಂಗಳು ತಾವು ಒಕ್ಕೊಟದಿಂದ ಪಡೆದ ಬಿಲ್ಲು ಮೇಲೆ ಸರ್ವೀಸ್ ಟ್ಯಾಕ್ಸ್ ಅನ್ನು ನಿಗದಿತ ಸಮಯದೊಳಗೆ ಸಂಬಂಧಿಸಿದ ಇಲಾಖೆಗೆ ಪಾವತಿಸಿ ದೃಢೀಕೃತ ಚಲನ್ ಅನ್ನು ಮುಂದಿನ ತಿಂಗಳ ಬಿಲ್ಲಿನೊಂದಿಗೆ ಕಚೇರಿಗೆ ಸಲ್ಲಿಸಿದಲ್ಲಿ ಅದನ್ನು ಒಕ್ಕೊಟದಿಂದ ಗುತ್ತಿಗೆದಾರರಿಗೆ ಮರುಪಾವತಿಸಲಾಗುವುದು.
- ಡಿ) ಗುತ್ತಿಗೆದಾರರು ಮಾಸಿಕ ಬಿಲ್ಲು ಅವಧಿ ಮುಗಿದ ಕೂಡಲೇ ನಿಯಮಾವಳಿ ಪ್ರಕಾರ ಎಲ್ಲಾ ಗುತ್ತಿಗೆ ಕಾಮೀಕರಿಗೆ ಇ.ಎಸ್.ಎ. ಮತ್ತು ಹಿ.ಎಫ್. ಮುಂತಾದ ಶಾಸನಬಧ್ಯ ವಂತಿಕೆಗಳನ್ನು ಆಯಾ ಇಲಾಖೆಗಳಿಗೆ ತುಂಡು ಗುತ್ತಿಗೆಯ ಮಾಸಿಕ ಬಿಲ್ಲಿನ ಮೊತ್ತದ ಮೇಲೆ ಸಂಬಂಧಪಟ್ಟ ಇಲಾಖೆಗಳು ನಿಗದಿಪಡಿಸಿರುವ ಶೇಕಡವಾರು ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸುವುದು. ತಪ್ಪಿದಲ್ಲಿ ಮುಂದಿನ ತಿಂಗಳ ಗುತ್ತಿಗೆದಾರರ ಬಿಲ್ಲಾನಲ್ಲಿ ಯಾವುದೇ ಮುನ್ನಬೆನ್ನೆ ನೀಡದೆ ಮೇಲ್ಮೈಣಿಸಿದ ರೀತ್ಯಾ ಪಾವತಿಸಬೇಕಾದ ಒಟ್ಟು ಹಣವನ್ನು ಕೂಡಾ ಮಾಡಿಕೊಂಡು ಹಿ.ಎಫ್. ಇ.ಎಸ್.ಎ. ಸಂಸ್ಥಿಗಳಿಗೆ ಒಕ್ಕೊಟದಿಂದಲೇ ಗುತ್ತಿಗೆದಾರರ ಸಂಬಂಧಿಸಿದ ಖಾತೆಗೆ ಜಮಾ ಮಾಡಲಾಗುವುದು. ಅಂತಹ ಸಂದರ್ಭದಲ್ಲಿ ದಂಡ ಹಾಗೂ ನಿವಾಹಕ್ಕಾ ವೆಚ್ಚವನ್ನು ಗುತ್ತಿಗೆದಾರರ ಬಿಲ್ಲಾನಲ್ಲಿ / ಭದ್ರತಾ ತೇವಣಿಯಲ್ಲಿ ಕೂಡಾ ಮಾಡಿಕೊಳ್ಳುವ ಅಧಿಕಾರವನ್ನು ಒಕ್ಕೊಟ ಹೊಂದಿರುತ್ತದೆ.
- ಇ) ಗುತ್ತಿಗೆದಾರರು ಆಯಾ ತಿಂಗಳಿಗಳಲ್ಲಿ ಎಲ್ಲಾ ತುಂಡು ಗುತ್ತಿಗೆ ಕಾಮೀಕರಿಗೆ ಸಂಬಂಧಿಸಿದಂತೆ ಇ.ಎಸ್.ಎ. ಮತ್ತು ಹಿ.ಎಫ್. ವಂತಿಗೆ ಪಾವತಿಸತಕ್ಕದ್ದು ತಪ್ಪಿದಲ್ಲಿ ಒಕ್ಕೊಟವು / ಇಲಾಖೆಯು ದಂಡ ವಿಧಿಸುವುದು ಸೇರಿದಂತೆ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಗುತ್ತಿಗೆದಾರರು ಬಧ್ಯರಾಗಿರುತ್ತಾರೆ.
- ಎಫ್) ಗುತ್ತಿಗೆದಾರರು ಅಂತಿಮ ತಿಂಗಳ ಕಾಮೀಕರ ವೇತನವನ್ನು ವೇತನದ ಅವಧಿ ಮುಗಿದ 10 ದಿನಗಳ ಒಳಗಾಗಿ ಕಾಮೀಕರಿಗೆ ಹಾಗೂ ಶಾಸನಬಧ್ಯ ಪಾವತಿಗಳನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸಿ, ಸದರಿ ದಾಖಲೆಗಳನ್ನು ಒಕ್ಕೊಟಕ್ಕೆ 15 ದಿನಗಳೊಳಗಾಗಿ ಒದಗಿಸುವುದು. ನಂತರ ಅಂತಿಮ ತಿಂಗಳ ಬಿಲ್ಲು ಪಾವತಿಸಲು ಪರಿಗಣಿಸಲಾಗುವುದು. ಒಂದು ವೇಳೆ ಅವಧಿ ಮುಗಿದ 15 ದಿನಗಳೊಳಗಾಗಿ ದಾಖಲಾತಿಗಳನ್ನು ಒದಗಿಸದಿದ್ದರೆ ಸದರಿ ಮೊತ್ತವನ್ನು ಒಕ್ಕೊಟದಿಂದ ಪಾವತಿಸಿ ಆ ಮೊಬಿಲಿಗಳನ್ನು ಗುತ್ತಿಗೆದಾರರ ಬಿಲ್ಲಾನಲ್ಲಿ / ಭದ್ರತಾ ತೇವಣಿಯಲ್ಲಿ ಕೂಡಾ ಮಾಡಿಕೊಳ್ಳಲಾಗುವುದು.
- ಜಿ) ಗುತ್ತಿಗೆದಾರರಿಗೆ ಒಕ್ಕೊಟದಿಂದ ಹಣ ಪಾವತಿ ಮಾಡುವಾಗ ಸರ್ಕಾರಿ ಕಾರ್ಯದೇಗಳನ್ನು ತೆಗೆದು ಮತ್ತು ಇತರೆ ಬಾಬುಗಳನ್ನು ಕೂಡಾ ಮಾಡಿ ಹಣ ಪಾವತಿ ಮಾಡಲಾಗುವುದು.
- ಹೆಚ್) ಗುತ್ತಿಗೆದಾರರು ಟೆಂಡರ್ ದಾಖಲೆಗಳಲ್ಲಿ ಮತ್ತು ಗುತ್ತಿಗೆ ಕಾಮೀಕರ ಶಾಸನಬಧ್ಯ ಪಾವತಿಗೆ ಸಂಬಂಧಿಸಿದಂತೆ ಒದಗಿಸಿದ ದಾಖಲೆಗಳಲ್ಲಿ ಹಾಗೂ ನಂತರ ಒಕ್ಕೊಟಕ್ಕೆ ಸಲ್ಲಿಸುವ ಯಾವುದೇ ದಾಖಲೆಗಳಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಅದನ್ನು ತೀವ್ರವಾಗಿ ಪರಿಗಣಿಸಿ ದಂಡ ವಿಧಿಸಲಾಗುವುದು ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವುದೂ ಸೇರಿದಂತೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

- (24) ಕೆಲಸದ ಅವಧಿಯಲ್ಲಿ ಗುತ್ತಿಗೆ ಕೆಲಸಗಾರರು ಎಲ್ಲಾ ಬಗೆಯ ಸುರಕ್ಷಣಾ ನಿಯಮಗಳನ್ನು ಪಾಲಿಸಿ, ಕೆಲಸ ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಎಚ್ಚರಿಕೆ ವಹಿಸಿ, ಕ್ರಮಕ್ರಿಗೊಳ್ಳಬೇಕು. ಗುತ್ತಿಗೆದಾರನ ಕೆಲಸಗಾರರು ಹಾಲಿ ಕೆಲಸದ ಮೇಲಿರುವಾಗ ಬೀಡಿ, ಸಿಗರೇಟ್, ತಂಬಾಕು, ನಶ್ಯ, ಮದ್ಯಪಾನ ಹಾಗೂ ಇನ್ನಿತ್ತೆ ಮಾಡಕ ಮತ್ತು ನಿಷಿದ್ಧ ಪದಾರ್ಥಗಳ ಸೇವನೆ ಮಾಡಕೂಡದು. ವಿಶೇಷವಾಗಿ ವೈಯಕ್ತಿಕ ಶುಚಿತ್ವದ ಕಡೆ, ಹೇರ್ಜೆಕಟ್ ಮತ್ತು ನೇಲ್ಕೆಕಟ್ಗಳಿಗೆ ಗಮನ ನೀಡತಕ್ಕದ್ದು, ಅವನು ಆರೋಗ್ಯವಂತನಾಗಿದ್ದು, ಚಮಚುಂತಾದ ಯಾವುದೇ ಸಾಂಕ್ರಾಮಿಕ ಕಾಯಿಲೆಗಳಿಂದ ಮುಕ್ತನಾಗಿರತಕ್ಕದ್ದು. ಒಕ್ಕೂಟದ ನಿಯಮಗಳನ್ನು ಪಾಲಿಸತಕ್ಕದ್ದು ಹಾಗೂ ಶಾಂತಿಪಾಲನೆಗೆ ಭಂಗ ಉಂಟು ಮಾಡುವ ಯಾವುದೇ ಕೆಲಸವನ್ನು ಮಾಡಕೂಡದು.
- (25) ಡೈಫ್ರೆಜ್‌ಗಳಲ್ಲಿ ಕೆಲಸ ಮಾಡುವ ಗುತ್ತಿಗೆದಾರ ಕಾರ್ಮಿಕರಿಗೆ ಗುತ್ತಿಗೆದಾರರು ತಮ್ಮ ಖಚಿತನಲ್ಲಿ ಗಮನ ಬೂಟ್‌ಗಳನ್ನು, ಉಲ್ಲನ್ಸು ಕೊಟ್‌ಗಳನ್ನು ಹಾಗೂ ಕ್ಯಾಪ್‌ಗಳನ್ನು ಒದಗಿಸತಕ್ಕದ್ದು. ತಪ್ಪಿದಲ್ಲಿ ಅವುಗಳನ್ನು ಒಕ್ಕೂಟದಿಂದ ಒದಗಿಸಿ ಅದರ ಮೊಬಿಲಿಗನ್ನು ಗುತ್ತಿಗೆ ಬಿಲ್‌ನಲ್ಲಿ ಕಾಯಿಸಿಕೊಳ್ಳಲಾಗುವುದು.
- (26) ಕಾರ್ಮಿಕ ಗುತ್ತಿಗೆದಾರನು ತನ್ನ ಗುತ್ತಿಗೆ ಕಾರ್ಮಿಕರು ಪ್ರತಿ ಪಾಳಿಯಲ್ಲಿ ಪ್ರತಿ ವಿಭಾಗದಲ್ಲಿ ಕೆಲಸ ಪ್ರಾರಂಭವಾಗುವ 15 ನಿಮಿಷ ಪೂರ್ವದಲ್ಲಿ ಹಾಜರಿರುವಂತೆ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು.
- (27) ಗುತ್ತಿಗೆದಾರನು ಪ್ರತಿದಿನದ ಪಾಳಿಯ ಅವಧಿ ಪೂರ್ವದಲ್ಲಿ ನಿಗದಿತ ಸಂಖ್ಯೆಯಷ್ಟು ಮಾತ್ರ ಕೆಲಸಗಾರರನ್ನು ಗುರುತಿಸಿ ಡೈರಿ / ಶೈಥಲೀಕರಣ ಕೇಂದ್ರದ ಒಳಗೆ ಬಿಡುವುದು. ಮಹಿಳಾ ಕಾರ್ಮಿಕರೂ ಸೇರಿದಂತೆ ಕೆಲಸಗಾರರನ್ನು ಕೆಲಸದ ವೇಳೆಯಲ್ಲಿ ಅಥವಾ ಕೆಲಸದ ಜಾಗದಿಂದ ಹೊರಗೆ ಹೋಗುವಾಗ ಅವರನ್ನು ದೃಷ್ಟಿಕಾರಿ ತಪಾಸಣೆ ಮಾಡುವ ಅಧಿಕಾರವನ್ನು ಒಕ್ಕೂಟದ ಅಧಿಕಾರಿಗಳು ಅಥವಾ ಭದ್ರತಾ ವಿಭಾಗದವರು ಹೊಂದಿರುತ್ತಾರೆ.
- (28) ಗುತ್ತಿಗೆ ಕೆಲಸಗಾರರು ತಮಗೆ ನಿರ್ದಿಷ್ಟ ಪದಿಸಿದ ಜಾಗ / ವೇಳೆಯನ್ನು ಬಿಟ್ಟು ಹೊರಗಡೆ ಅಲೆದಾಡದಂತೆ ಗಾಳಿ ವರ್ತನೆಯನ್ನು ಸುಳ್ಳ ವದಂತಿಗಳನ್ನು ಹಬ್ಬಿಸದಂತೆ ಗುಂಪುಗಾರಿಕೆ ಕೆಲಸಗಳನ್ನು ಮಾಡದಂತೆ ಕಾಂಟಾಕ್ಸ್‌ದಾರನು ತನ್ನ ಕೆಲಸಗಾರರಿಗೆ ಮುನ್ನಿಚ್ಚರಿಕೆ ನೀಡಬೇಕು ಮತ್ತು ಅದರಂತೆ ನಿರ್ವಹಿಸುವ ಜವಾಬ್ದಾರಿ ಗುತ್ತಿಗೆದಾರನದ್ವಾಗಿರುತ್ತದೆ.
- (29) ಗುತ್ತಿಗೆದಾರನು ಗುತ್ತಿಗೆ ಲೇಬರ್ (ರೆಗ್ಯೂಲೇಷನ್ ಮತ್ತು ಅಭಾಲಿಷನ್) ಕಾಯಿದೆ ಪ್ರಕಾರ ಸೂಕ್ತ ಅಧಿಕಾರಿಯವರಿಂದ ಗುತ್ತಿಗೆ ಮಂಜೂರಾತಿ ಆದೇಶ ಹೊರಡಿಸಿದ 1 ತಿಂಗಳ ಒಳಗಾಗಿ ಲ್ಯಾಸೆನ್ಸ್ ಪಡೆಯಬೇಕು. ಇದರ ದೃಷ್ಟಿಕೃತ ಪ್ರತಿಯನ್ನು ಒಕ್ಕೂಟಕ್ಕೆ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಗುತ್ತಿಗೆ ಆದೇಶವನ್ನು ರದ್ದುಪಡಿಸಲಾಗುವುದು ಹಾಗೂ ಸದರಿ ಕಾಯಿದೆ ಪ್ರಕಾರ ಅಗತ್ಯ ರಿಜಿಸ್ಟ್ರ್ರ್‌ ಹಾಗೂ ದಾಖಲೆಗಳನ್ನು ಇಡುವುದು ಮತ್ತು ಅವುಗಳನ್ನು ತಪಾಸಣೆಯ ಸಮಯದಲ್ಲಿ ಹಾಜರುಪಡಿಸುವುದು.
- (30) ಗುತ್ತಿಗೆದಾರರು ಕಾಲಕಾಲಕ್ಕೆ ಜಾರಿಯಲ್ಲಿರುವ ಸರ್ವಿಸ್‌ ಟ್ಯಾಕ್ಸ್ ಅನ್ನು ಸರ್ಕಾರಕ್ಕೆ ಪಾವತಿಸಬೇಕು. ಪಾವತಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿದನಂತರ ಅದನ್ನು ಒಕ್ಕೂಟದಿಂದ ಮರುಪಾವತಿಸಲಾಗುವುದು.
- (31) ಗುತ್ತಿಗೆದಾರನು ತನಗೆ ನೇಡಿದ ಆದೇಶದ ಪ್ರಕಾರ / ಸೂಚಿಸುವಂತೆ ಗುತ್ತಿಗೆ ಕೆಲಸಗಾರರನ್ನು ನೇಮಿಸಿ ಕೆಲಸವನ್ನು ನಿರ್ವಹಿಸಬೇಕು. ಕೆಲಸಕ್ಕೆ ನಿಗದಿಪಡಿಸಿದ ಎಲ್ಲಾ ಕಾರ್ಮಿಕರನ್ನು ಪಿ.ಎಫ್.ಆರ್.ಎ.ಎಸ್.ಪಿ. ಗ್ರಾಜ್ಯೋಯಿಟಿ, ಜಿ.ಹೆಚ್.ಆರ್.ಎ.ಟಿ, ಬೋನ್ಸ್ ಮಾಡಿದ ಎಲ್ಲಾ ಶಾಸನಬಧ್ಯ ಕಾಯ್ದೆಯಲ್ಲಿ ತರುವುದು ಮತ್ತು ಸದರಿ ಸೌಲಭ್ಯಗಳನ್ನು ಅವರಿಗೆ ಲಭ್ಯ ಮಾಡುವುದು. ಪ್ರತಿ ತಿಂಗಳು ಬಿಲ್ಲಿನ ಜೊತೆಗೆ ಕಾರ್ಮಿಕರಿಗೆ ಸಂಬಂಧಿಸಿದ ಶಾಸನಬಧ್ಯ ಪಾವತಿಗಳನ್ನು ಪಾವತಿ ಮಾಡಿದ ದಾಖಲೆಗಳನ್ನು ಒದಗಿಸುವುದು. ತಪ್ಪಿದಲ್ಲಿ ಬಿಲ್ಲಿಗಳನ್ನು ಹಣ ಪಾವತಿಗೆ ಪರಿಗಣಿಸಲಾಗುವುದಿಲ್ಲ.

- (32) ಗುತ್ತಿಗೆ ಕೆಲಸಗಾರರಿಗೆ ಒಕ್ಕೊಟದಲ್ಲಿ ಲಭ್ಯವಿದ್ದ, ಉಪಹಾರ ಗೃಹದಿಂದ ಒಕ್ಕೊಟವು ನಿಗದಿಪಡಿಸುವ ದರದಲ್ಲಿ ಉಟ, ಕಾಫಿ, ಟೀ, ಸೌಲಭ್ಯ ಒದಗಿಸಲಾಗುವುದು.
- (33) ಗುತ್ತಿಗೆ ಕೆಲಸಗಾರರು ಯಾವುದೇ ನೋಕರರ ಸಂಘ, ಟ್ರೇಡ್ ಯೂನಿಯನ್ ಚಟುವಟಿಕೆಯಲ್ಲಿ ಭಾಗವಹಿಸಬೇಕಾದು.
- (34) ಒಕ್ಕೊಟದಲ್ಲಿ ಹಾಲಿನ ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲು ನೇಮಿಸುವ ಗುತ್ತಿಗೆ ನೋಕರಿಗೆ ಪ್ರಾರಂಭದಲ್ಲಿ ಹಾಗೂ ನಂತರ ಕನಿಷ್ಠ ಆರು ತಿಂಗಳಿಗೊಂದಾವತ್ತಿರು ಗುತ್ತಿಗೆದಾರರು ತಮ್ಮ ಖಚಿತನಲ್ಲಿ ವೈದ್ಯಕೀಯ ಪರಿಶೀಲನೆಗೊಳಪಡಿಸಬೇಕಾಗಿರುತ್ತದೆ ಹಾಗೂ ಡೈರಿಯಲ್ಲಿ ಕೆಲಸ ಮಾಡಲು ವೈದ್ಯಕೀಯವಾಗಿ ಅಹಂರಿರುವವರನ್ನು ಮಾತ್ರ ಕೆಲಸದಲ್ಲಿ ತೊಡಗಿಸುವುದು.
- (35) ಕಾರ್ಮಿಕ ಗುತ್ತಿಗೆದಾರರು ಕೆಲಸಗಾರರನ್ನು ಒದಗಿಸಿರುವ ದಾಖಲೆಗಳನ್ನು, ರಿಜಿಸ್ಟ್ರಾರ್ಗಳನ್ನು ನಿರ್ವಹಣೆ ಮಾಡತಕ್ಕದ್ದು ಮತ್ತು ಒಕ್ಕೊಟದ ಅಧಿಕಾರಿಗಳಿಗೆ ಸಂಬಂಧಿಸಿದ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ತಪಾಸಣೆ ವೇಳೆಯಲ್ಲಿ ಅದನ್ನು ಹಾಜರುಪಡಿಸತಕ್ಕದ್ದು.
- (36) ಗುತ್ತಿಗೆದಾರನು / ಗುತ್ತಿಗೆದಾರನಿಂದ ನೇಮಿಸಲ್ಪಟ್ಟ ಕಾರ್ಮಿಕನು ನಿಗದಿಪಡಿಸಿದ ಕೆಲಸವನ್ನು ನಿರ್ವಹಿಸಿದಿದ್ದ ಪ್ರಕ್ರಿಯಲ್ಲಿ ಅಥವಾ ಅವನಿಂದ ಒಕ್ಕೊಟಕ್ಕೆ ಹಾನಿ / ನಷ್ಟ ಉಂಟಾದಲ್ಲಿ ಅಥವಾ ಗುತ್ತಿಗೆದಾರನು ಗುತ್ತಿಗೆಯ ಯಾವುದೇ ಆದೇಶ ಹಾಗೂ ಕರಾರು ಒಪ್ಪಂದಗಳನ್ನು ಉಲ್ಲಂಘನೆ ಮಾಡಿದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೂಕ್ತ ದಂಡವನ್ನು ವಿಧಿಸುವ ಹಕ್ಕನ್ನು ಹೊಂದಿರುತ್ತಾರೆ.  
ಕರಾರು ಒಪ್ಪಂದದ ಪ್ರಕಾರ ಕೆಲಸ ನಿರ್ವಹಿಸಲು ಮೇಲಿಂದ ಮೇಲೆ ವಿಫಲವಾದಲ್ಲಿ ಗುತ್ತಿಗೆಯನ್ನು ರದ್ದುಪಡಿಸುವ ಮತ್ತು ಸದರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಇರಿಸುವ ಅಧಿಕಾರವನ್ನು ನಿರ್ವಹಿಸಿ ನಿರ್ದೇಶಕರು ಹೊಂದಿರುತ್ತಾರೆ. ಇದಕ್ಕೆ ಗುತ್ತಿಗೆದಾರನು ಬಧ್ಯನಾಗಿರುತ್ತಾನೆ. ಗುತ್ತಿಗೆದಾರನು ವಹಿಸಿದ ಕೆಲಸ ನಿರ್ವಹಿಸದೇ ಇದ್ದಲ್ಲಿ ಅದನ್ನು ಬೇರೆಯವರಿಂದ ಒಕ್ಕೊಟ ಮಾಡಿಸಿಕೊಳ್ಳಬಹುದಾಗಿದೆ ಹಾಗೂ ಈ ವೆಚ್ಚವನ್ನು ಗುತ್ತಿಗೆದಾರನು ಭರಿಸಲು ಜವಾಬ್ದಾರನಾಗಿರುತ್ತಾರೆ ಹಾಗೂ ಸದರಿ ದಂಡವನ್ನು ಅವರ ಮಾಸಿಕ ಬಿಲ್‌ / ಭದ್ರತಾ ತೇವಣಿಯಲ್ಲಿ ಕರಾಯಿಸಿಕೊಳ್ಳಲಾಗುವುದು.
- (37) ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರಿಗೆ ಕಾಲಕಾಲಕ್ಕೆ ಸರ್ಕಾರವು ಜಾರಿಯಲ್ಲಿ ತರುವ ಕನಿಷ್ಠ ವೇತನಕ್ಕಿಂತ ಕಡಿಮೆ ಇಲ್ಲದಂತೆ ವೇಜ್‌ ಪೀರಿಯಡ್ ಮುಗಿದ 10 ದಿನಗಳೊಳಗಾಗಿ ವ್ಯವಸ್ಥಾಪಕ ನಿರ್ದೇಶಕರು, ಶಿವಮೊಗ್ಗ, ದಾವಣಗೆರೆ ಮತ್ತು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೊಟ ರವರಿಂದ ಅಧಿಕಾರ ಪಡೆದ ಒಕ್ಕೊಟದ ಪ್ರತಿನಿಧಿಯ ಸಮೂಳಿದಲ್ಲಿ ವೇತನವನ್ನು ಪಾವತಿಸುವುದು ಮತ್ತು ಸದರಿ ಪ್ರತಿನಿಧಿಯಿಂದ ನಿಯಮಾನುಸಾರ ವೇಜ್ ರಿಜಿಸ್ಟ್ರಾನಲ್ಲಿ ದೃಷ್ಟಿಕರಣ ಪಡೆಯತಕ್ಕದ್ದು.
- (38) ಕಾರ್ಮಿಕರಿಗೆ ಕಾಯ್ದು ಅಡಿ ವಾರಕ್ಕೆ ಒಂದು ದಿನ ಪೇಡ್ ಏಳ್ ಆಫ್ ನೀಡಬೇಕಾಗಿರುತ್ತದೆ. ಟೆಂಡರಿನಲ್ಲಿ ನಮೂದಿಸಿದ ದರವು ಒಂದು ತಿಂಗಳನ ಆವಧಿಗೆ ಆಗಿದ್ದು, ಗುತ್ತಿಗೆದಾರರು ಕಾರ್ಮಿಕರಿಗೆ ತಿಂಗಳಲ್ಲಿ 04 ದಿನಗಳ ಏಳ್ ಆಫ್ ಸೇರಿದಂತೆ ಮಾಸಿಕ ಕನಿಷ್ಠ ವೇತನವನ್ನು ಪಾವತಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. ಯಶಸ್ವಿ ಟೆಂಡರ್‌ದಾರರು ಪ್ರಸ್ತುತ ಟೆಂಡರ್‌ನಲ್ಲಿ ನಮೂದಿಸುವ ದರವು ಸರ್ಕಾರವು ಕಾಲಕಾಲಕ್ಕೆ ಪರಿಷ್ಕಾರಿಸುವ ಕನಿಷ್ಠ ವೇತನ + ವಿ.ಡಿ.ಎ ಮೊತ್ತಕ್ಕಿಂತ ಕಡಿಮೆಯಾದಲ್ಲಿ ವ್ಯತ್ಯಾಸದ ಶಾಸನಬದ್ಧ ಮೊತ್ತವನ್ನು ಮಾತ್ರ ಗುತ್ತಿಗೆದಾರರಿಗೆ ಪಾವತಿಗೆ ಪರಿಗಣಿಸಲಾಗುವುದು.
- (39) ಗುತ್ತಿಗೆದಾರರು ಕಾಲಕಾಲಕ್ಕೆ ಸರ್ಕಾರವು ಜಾರಿಗೆ ತರುವ ವಿ.ಡಿ.ಎ. ದರದಂತೆ ಕನಿಷ್ಠ ವೇತನವನ್ನು ಲೆಕ್ಕ ಹಾಕಿ ಕಾರ್ಮಿಕರಿಗೆ ಹಾಗೂ ಪಿ.ಎಫ್. ಇ.ಎಸ್.ಎ. ವಂತಿಕೆಯನ್ನು ಆಯಾ ಸಂಸ್ಥೆಗಳಿಗೆ ಜಮಾ ಮಾಡುವ ಜವಾಬ್ದಾರ ಹೊಂದಿರುತ್ತಾರೆ.

- (40) ಪ್ರೋಲೀಸ್ ಇಲಾಖೆಯಲ್ಲಿ ಕ್ರಮಿನಲ್ಲಾ ರೆಕಾರ್ಡ್ ಹೊಂದಿದ ಅಥವಾ ಒಕ್ಕೂಟದಿಂದ ಹಿಂದೆ ಯಾವುದೇ ಕಾರಣಗಳಿಗಾಗಿ ವಚಾ ಮಾಡಲ್ಪಟ್ಟ ಕಾರ್ಮಿಕರನ್ನು / ಮಾಡಿ ಭದ್ರತಾ ಸಿಬ್ಬಂದಿಗಳನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಕೆಲಸಕ್ಕೆ ನಿಯೋಜಿಸುವಂತಿಲ್ಲ.
- (41) ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸುವಾಗ ಅವರ ಪ್ರೋಟೋಡೊಂದಿಗಿನ ಬಯೋಡೇಟಾ ಮತ್ತು ನೇಮಕಾತಿ ಆದೇಶ ಪ್ರತಿಯೊಂದಿಗೆ ಈ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
- (42) ಕರ್ಮಾಂಶಿಕ್ಯಾಯ ಟೆಂಡರ್ ನಲ್ಲಿ ದರ ನಮೂದಿಸುವ ಬಗ್ಗೆ.  
 ಗುತ್ತಿಗೆದಾರರು ತುಂಡುಗುತ್ತಿಗೆ ಆಧಾರದ ಮೇಲೆ ನಿವಾಹಿಸಬೇಕಾದ ಕೆಲಸಗಳಿಗೆ ಟೆಂಡರ್ ನಲ್ಲಿ ತಿಳಿಸಿದ ಪರಿಮಾಣಗಳನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಬೇಕಾದ ಸಿಬ್ಬಂದಿ ಸಂಖ್ಯೆಯನ್ನು ಪರಿಗಣಿಸಿ ಸರ್ಕಾರದ ಕೆನಿಷ್ಟೆ ವೇತನ, ಏ.ಡಿ.ಎ. (ಪರಿಷ್ಕರಣಗೊಳ್ಳಬಹುದಾದ ಏ.ಡಿ.ಎ ಅನ್ನು ಸಹ) (ಚಿತ್ರದುಗೇ ಸಿ.ಸಿ ಮಾತ್ರ Zone-I ವ್ಯಾಪ್ತಿಯ ದರಗಳನ್ನು ಉಳಿದಂತೆ Zone-II ಗಳಿಗೆ ಅನ್ವಯಿಸುವ ದರಗಳನ್ನು ಪರಿಗಣಿಸುವುದು) ಉದ್ಯೋಗದಾತರ ಪಾಲಿನ ಭವಿಷ್ಯ ನಿಧಿ, ಭವಿಷ್ಯ ನಿಧಿಯ ಆಡಳಿತಾತ್ಮಕ ವೆಚ್ಚಗಳು, ಇ.ಎಸ್.ಎ, ಇ.ಎಲ್, ಜಿ.ಹೆಚ್, ಬೋನ್ಸ್, ವಾರದ ರಚಾ ವೇತನ ಮುಂತಾದ ಶಾಸನಬದ್ಧ ಪಾಪತಿಗಳನ್ನು ಹಾಗೂ ಗುತ್ತಿಗೆದಾರರ ಸರ್ವೀಸ್ ಚಾಚಸ್‌ಗಳನ್ನು ಸಹ ಗಣನೆಗೆ ತೆಗೆದುಕೊಂಡು ಟೆಂಡರ್ ನಲ್ಲಿ ದರ ನಮೂದಿಸುವುದು.  
 (ಸರ್ವೀಸ್ ಟ್ರೌಕ್ ಅನ್ನು ಒಕ್ಕೂಟದಿಂದ ಮರುಪಾಪತಿಸಲಾಗುವುದು. ಆದ್ದರಿಂದ ಸರ್ವೀಸ್ ಟ್ರೌಕ್ ಹೊರತುಪಡಿಸಿ ಕರ್ಮಾಂಶಿಕ್ಯಾಯ ಟೆಂಡರ್ ನಲ್ಲಿ ದರ ನಮೂದಿಸುವುದು.)

ಸಹಿ/-

ವ್ಯವಸ್ಥಾಪಕ ನಿರ್ದೇಶಕರು

ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದಂತೆ ಈ ಮೇಲೆ ತಿಳಿಸಿದ ಎಲ್ಲಾ ನಿಬಂಧನೆಗಳನ್ನು ಓದಿ ಒಪ್ಪಿರುತ್ತೇನೆ.

ಗುತ್ತಿಗೆದಾರರ ಸಹಿ  
 (ಗುತ್ತಿಗೆದಾರರ ಹೆಸರು ಮತ್ತು ವಿಳಾಸ)

ದಿನಾಂಕ: ಮೇಲ್ಮೈಂಡ ನಿಬಂಧನೆಗಳನ್ನು ಒಪ್ಪಿಕೊಂಡಿರುವುದಕ್ಕೆ ಗುತ್ತಿಗೆದಾರರು ಸಹಿ ಮಾಡಿ ಇದನ್ನು ಟೆಂಡರ್ ನೊಂದಿಗೆ ಸಲ್ಲಿಸುವುದು)

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗೌ ಚಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘರ್ಷ ಒಕ್ಕೊಟ್ಟ ನಿ.,  
ಮಾಚೀನಹಳ್ಳಿ, ನಿದಿಗೆ (ಅಂಚೆ), ಶಿವಮೊಗ್ಗೆ-577 222

### -: ತುಂಡು ಗುತ್ತಿಗೆಯಲ್ಲಿ ನಿವಂಹಿಸಬೇಕಾದ ಕೆಲಸಗಳು :-

[ನಮೂದಿಸಿದ ಕಾರ್ಮಿಕ ಸಂಖ್ಯೆಯು ಆ ಕೆಲಸಗಳಿಗೆ ದಿನಕ್ಕೆ ಕೆನಿಷ್ಟೆ ಒದಗಿಸಬೇಕಾದ ಕಾರ್ಮಿಕ ಸಂಖ್ಯೆ ಆಗಿದ್ದು, ದಿನದ ಎಲ್ಲಾ ಪಾಳಿಗಳಿಗೂ ಸೇರಿದಂತೆ ಇರುತ್ತದೆ.]

**B-1:** ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಂಗ್, ಮೊಸರು ತಯಾರಿಕೆ ಮತ್ತು ಪ್ರಾಕ್ತಿಂಗ್ಗೆ ಸಂಬಂಧಿಸಿದ ಕೆಲಸಗಳ ನಿವಂಹಣೆ

**I.** ದಾವಣಗೆರೆ ಡೈರಿಯಲ್ಲಿ ಮೊಸರು ತಯಾರಿಸಿ ಪ್ರಾಕ್ ಮಾಡುವುದು, ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಂಗ್ಗೆ ಸಂಬಂಧಿಸಿದ ಕೆಲಸಗಳ ನಿವಂಹಣೆ :-

(ಒದಗಿಸಬೇಕಾದ ಕೆನಿಷ್ಟೆ ಕಾರ್ಮಿಕರ ಸಂಖ್ಯೆ: 05)

- ಫಿಲ್ ಮತ್ತು ಸಂಬಂಧಿಸಿದ ವಸ್ತುಗಳನ್ನು ಉಗ್ರಾಣದಿಂದ ಉತ್ಪನ್ನ ವಿಭಾಗಕ್ಕೆ ಸಾಗಿಸುವುದು.
- ಮಸಾಲ ಮಜ್ಜಿಗೆ ಮಾಡಲು ಬೇಕಾದ ಮಸಾಲ ವಸ್ತುಗಳನ್ನು ಸ್ಪೃಷ್ಟಿಗೊಳಿಸಿ ನಿಗದಿತ ಪ್ರಮಾಣದಲ್ಲಿ ಗ್ರೈಂಡರ್‌ನಲ್ಲಿ ಅರೆದು ಪೇಸ್ಟ್ ತಯಾರಿಸುವುದು.
- ಪಾಶ್ಚೀರಿಸಿದ ತಣ್ಣೀರನ್ನು ಮೊಸರಿನೊಂದಿಗೆ ಬೆರೆಸಿ ಮಸಾಲೆಯನ್ನು ಹಾಕಿ ಸೋಸಿ ಮಜ್ಜಿಗೆ ತಯಾರಿಸಿ ಬ್ಯಾಲೆನ್ಸ್ ಟ್ರ್ಯಾಂಕ್‌ಗೆ ಹಾಕಿ ಪ್ರಾಕ್ ಮಾಡಲು ಕೊಡುವುದು.
- ಪ್ರಾಕ್ತಿಂಗ್ ಯಂತ್ರದಿಂದ ಬರುವ ಮಜ್ಜಿಗೆ ಸ್ವಾಚೀಟ್‌ಗಳನ್ನು ಕ್ರೀಟ್‌ಗಳಲ್ಲಿ ಭತ್ತಿರೂಪಾದಿ ಡೀ-ಫ್ರೀಜ್ ಮತ್ತು ಆಲ್ಯಿಂದ ಮಾರುಕಟ್ಟೆ ವಿಶೇಷಣೆ ವಾಹನಗಳಿಗೆ ನೀಡುವುದು.
- ಮೊಸರು ಮತ್ತು ಮಜ್ಜಿಗೆ ತಯಾರು ಮಾಡಲು ಉಪಯೋಗಿಸುವ ಸ್ಕ್ರೋರೇಜ್ ಟ್ರ್ಯಾಂಕ್ / ಕ್ಯಾನ್ ಸ್ಪೃಷ್ಟಿಗೊಳಿಸುವುದು.
- ಕ್ರೀಟ್, ಯಂತ್ರ, ಪ್ರೈಪ್‌ಲೈನ್ ಇತರೆ ಸಂಬಂಧಿಸಿದ ವಸ್ತುಗಳನ್ನು ಮತ್ತು ಪ್ರೋಣ ವಿಭಾಗವನ್ನು ಸ್ಪೃಷ್ಟಿಗೊಳಿಸುವುದು.
- ಡ್ಯಾಮೇಜ್ ಪ್ರಾಕ್‌ಗಳನ್ನು ಬೇಪಡಿಸಿ ಉತ್ಪಾದಿಸಿ ಪ್ರಾಕ್‌ಗಳನ್ನು ತೊಳೆದು ಕ್ರೀಟ್‌ಗಳಿಗೆ ತುಂಬಿ ವಿಶೇಷಣೆಗೆ ನೀಡುವುದು. ಡ್ಯಾಮೇಜಾದ ಫಿಲ್ ಅನ್ನು ನೀರಿನಲ್ಲಿ ತೊಳೆದು ವೇಸ್ಟ್ ಫಿಲಂ ಯಾಡ್‌ನ ಸ್ಥಳಕ್ಕೆ ಆಗಿಂದಾಗಲೇ ಸಾಗಿಸುವುದು.
- ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಪಾಳಿಯ ಮೇಲ್ಮೈಚಾರಕರ ಸೂಚನೆಯಂತೆ ನಿವಂಹಿಸುವುದು.

- **ಮೊಸರು:-** ಫೀಲ್ಡ್ ಮತ್ತು ಸಂಬಂಧಿಸಿದ ವಸ್ತುಗಳನ್ನು ಉಗ್ರಾಣದಿಂದ ಉತ್ಪನ್ನ ವಿಭಾಗಕ್ಕೆ ಸಾಗಿಸುವುದು.
- ಕಾರ್ಯಾಚಾರ ವಿಭಾಗದಿಂದ ಅಗತ್ಯ ಪ್ರಮಾಣದ ಹಾಲನ್ನು ಮೊಸರು ತಯಾರಿಸುವ ವಿಭಾಗಕ್ಕೆ ಸಾಗಿಸುವುದು.
- ಪ್ರಾಕ್ತಿಂಗ್ ಯಂತ್ರದಿಂದ ಬರುವ ಸ್ಯಾಚೆಟ್‌ಗಳನ್ನು ಕ್ರೀಟ್‌ಗಳಲ್ಲಿ ತುಂಬುವುದು.
- ಭತ್ತಿಕ್ವಾಡಿದ ಕ್ರೀಟ್‌ಗಳನ್ನು ಇನ್ ಕ್ರೋಬೆಟ್‌ರ್ ಕೊತಡಿಗೆ ಸಾಗಿಸಿ ನಂತರ ಅವುಗಳನ್ನು ಕ್ರೋಲ್‌ಸೈನ್‌ರ್‌ಗೆ ಸಾಗಿಸಿ ಜೋಡಿಸುವುದು ಮತ್ತು ಮಾರುಕಟ್ಟೆ ವಿಶರಣಾ ವಾಹನಗಳಿಗೆ ನೀಡುವುದು.
- ಕ್ರಾನ್‌ಗಳನ್ನು ಸ್ವಚ್ಛಗೊಳಿಸಿ ಹಬೆಯಿಂದ ಸ್ಪೀರ್‌ಲೈಫ್‌ಬ್ ಮಾಡಿಕೊಳ್ಳುವುದು.
- ಕ್ರೀಟ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಪ್ರಾಕ್ತಿಂಗ್ ಯಂತ್ರ, ಪ್ರೈಪ್‌ಲೈನ್‌ಗಳು ಮತ್ತು ಬ್ಯಾಲೆನ್ಸ್ ಟ್ರ್ಯಾಂಕ್, ಸೈನ್‌ರೈಜ್ ಟ್ರ್ಯಾಂಕ್ ಶುಚಿಗೊಳಿಸುವುದು.
- ಈ ವಿಭಾಗಕ್ಕೆ ಸಂಬಂಧಿಸಿದ ಯಂತ್ರೋಪಕರಣ ಹಾಗೂ ವಿಭಾಗವನ್ನು ಮತ್ತು ಅದರ ಆವರಣವನ್ನು ಸಂಪೂರ್ಣ ಶುಚಿಯಾಗಿಟ್ಟುಕೊಳ್ಳುವುದು.
- ವಿಭಾಗಕ್ಕೆ ಸಂಬಂಧಿಸಿದಂತೆ ಸೂಚಿಸುವ ಇತರೆ ಕೆಲಸಗಳು.

**B-2: ದಾವಣಗೆರೆ ಡೈರಿಯಲ್ಲಿ ಹೌಸ್ ಕೀಪಿಂಗ್ ಮತ್ತು ಕಚೇರಿ, ಡೈರಿ (ಸ್ಯಾವೆಂಚಿಂಗ್ ಕೆಲಸ ಸೇರಿ) ಆವರಣದ ಸ್ವಚ್ಛತೆ ಕೆಲಸಗಳ ನಿವಾರಣೆ :** (ಒದಗಿಸಬೇಕಾದ ಕೆನಿಷ್ಟ್ ಕಾರ್ಮಿಕ ಸಂಖ್ಯೆ: ದಾವಣಗೆರೆ ಡೈರಿಗೆ-05)

- ದಾವಣಗೆರೆ ಡೈರಿಯಲ್ಲಿ ಪ್ರತಿಯೊಂದು ವಿಭಾಗಗಳ ಕಸ ಗುಡಿಸುವುದು, ಪ್ರೈರಿಂಗ್‌ನ್ನು ನೀರು ಮತ್ತು ಡಿಟ್ಜೆಂಟ್‌ನಿಂದ ತೊಳಿಯುವುದು. ಏಂಡೋಸ್‌ಗಳನ್ನು ಸ್ವಚ್ಛಗೊಳಿಸುವುದು. ಗೊಡೆಗಳ ಟ್ರೈಲ್‌ಗಳ ಮತ್ತು ಇತರೆ ಭಾಗಗಳ ಸ್ವಚ್ಛತೆ ಕಾಪಾಡುವುದು. ಪ್ರತಿದಿನ ನಿವಾರಣೆಯನ್ನು ಮತ್ತು ಇರದಂತೆ ನೋಡಿಕೊಳ್ಳುವುದು.
- ಎಲ್ಲಾ ವಿಭಾಗಗಳಲ್ಲಿಯ ಜಾಡು ತೆಗೆಯುವುದು. ಮತ್ತು ಯಾವುದೇ ಸಮಯದಲ್ಲಿ ಜಾಡು ಇರದಂತೆ ನೋಡಿಕೊಳ್ಳುವುದು.
- ಪ್ರೈಪ್‌ಲೈನ್‌ಗಳ / ಯಂತ್ರೋಪಕರಣಗಳ ಹೊರಭಾಗಗಳನ್ನು ಸ್ವಚ್ಛಗೊಳಿಸುವುದು (ಸ್ವೀಮ್‌ಲೈನ್, ವಾಟರ್‌ಲೈನ್ ಮತ್ತು ಇತರೆ ಪ್ರೈಪ್‌ಲೈನ್) ಮತ್ತು ಸ್ವಚ್ಛತೆ ಕಾಪಾಡುವುದು.
- ದಾವಣಗೆರೆ ಡೈರಿಯಲ್ಲಿ ಕಚೇರಿಗಳ ಶೌಚಾಲಯಗಳನ್ನು ದಿನಕ್ಕೆ ಎರಡು ಬಾರಿ ಅಗತ್ಯ ಬಿದ್ದರೆ ಹೆಚ್ಚು ಬಾರಿ ಸ್ವಚ್ಛಗೊಳಿಸಿ ಕಚೇರಿಯಿಂದ ಒದಗಿಸುವ Disinfectent ಹಾಕುವುದು.
- ಪ್ರತಿ ನಿತ್ಯ ದಾವಣಗೆರೆ ಡೈರಿಯ ಕಚೇರಿಯಲ್ಲಿ ಪ್ರಟ್‌ಮಾರ್ಟ್, ಟ್ರೈ ಮತ್ತು ಹ್ಯಾಂಡ್‌ಡಿಪ್ ಚೆಶ್ನ್ ಕ್ಲೀನ್ ಮಾಡಿ sanitizer ದಾವಣ ಹಾಕುವುದು.
- ಒಕ್ಕೂಟದ ದಾವಣಗೆರೆ ಡೈರಿಯ ಕಚೇರಿಗಳ ಹಾಗೂ ಕಾರ್ಯಾಚಾರದ ಸುತ್ತಮುತ್ತ ಇರುವ ಖಾಲಿ ಜಾಗದಲ್ಲಿಯ ಹುಲ್ಲು ಕಸಕಡ್ಡಿ ಇಲ್ಲದಂತೆ ನಿವಾರಣೆ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು.
- ದಾವಣಗೆರೆ ಡೈರಿಯಲ್ಲಿ ಮೇಲಿನ ಕೆಲಸಗಳೊಂದಿಗೆ ಡೈರಿಯ ಹೊರ ಆವರಣದ ಸ್ವಚ್ಛತೆ ಸಹ ಸೇರಿರುತ್ತದೆ. ಮತ್ತು ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಪಾಳಿಯ ಮೇಲ್ಮೈಕಾರಕರ ಸೂಚನೆಯಿಂತೆ ನಿವಾರಣೆಯನ್ನು ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು.

**B-3: ದಾವಣಗೆರೆ ಡೈರಿಯಲ್ಲಿ ಹಾಲು ಪ್ಯಾಕಿಂಗ್, ಕ್ರೀಟ್ ವಾಷಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ :** (ಒದಗಿಸಬೇಕಾದ ಕೆನಿಷ್ಟ್ ಕಾಮೀಕರ ಸಂಖ್ಯೆ: (ಪಾಳಿಗಳಲ್ಲಿ) -17)

- ಉಗ್ರಾಣದಿಂದ ಅಗಶ್ಯವಾದ ಫಿಲ್ರ್, ಕ್ರೀಟ್‌ಗಳನ್ನು ವಿಭಾಗಕ್ಕೆ ತರುವುದು ಹಾಗೂ ಅನುಪಯುಕ್ತ ಕ್ರೀಟ್‌ಗಳನ್ನು ಎರಡು ಭಾಗಗಳಾಗಿ ತುಂಡು ಮಾಡುವುದು ಮತ್ತು ಉಗ್ರಾಣಕ್ಕೆ ಹಿಂದಿರುಗಿಸುವುದು ಮತ್ತು ವೇಸ್ಟ್ ಫಿಲ್ರ್‌ನ್ನು ವೇಸ್ಟ್ ಫಿಲ್ರ್ ಯಾಡೋಗೆ ಸರಿಯಾಗಿ ಹಾಕುವುದು.
- ವಿತರಣೆ ಮಾರ್ಗದಿಂದ ಬಂದ ಎಲ್ಲಾ ಖಾಲಿ ಕ್ರೀಟ್‌ಗಳನ್ನು ಕಡ್ಡಾಯವಾಗಿ ನೀರಿನ ತೊಟ್ಟಿಯಲ್ಲಿ ಹಾರ್ಚಿ ನಂತರ ಕ್ರೀಟ್ ವಾಷರ್‌ನಲ್ಲಿ ಶುಚಿಗೊಳಿಸುವುದು, ಹಾಗೂ ತುಂಬಾ ಕೊಳೆಯಾದ ಕ್ರೀಟ್‌ಗಳನ್ನು ಕೈಯಿಂದ ಶುಚಿತ್ವಗೊಳಿಸುವುದು.
- ಸ್ವಯಂಚಾಲಿತ ಯಂತ್ರಗಳಿಂದ ಬರುವ ಹಾಲಿನ ಚೀಲಗಳನ್ನು ತೊಳೆದಿರುವ ಕ್ರೀಟ್‌ಗಳಲ್ಲಿ ತುಂಬುವುದು. ಲೀಕಾದ / ಅಸಾಧಾರಣ ತೂಕದ ಹಾಗೂ ದಿನಾಂಕ ಮುದ್ರಣವಿಲ್ಲದ ಚೀಲಗಳನ್ನು ಬೇಪಡಿಸುವುದು.
- ಹಾಲು ಪ್ಯಾಕ್ ಮಾಡುವ ಸ್ವಯಂಚಾಲಿತ ಯಂತ್ರದ ಪ್ರತಿಯೊಂದು “ಹೆಡ್” ಗೂ ಒಬ್ಬ ಕಾಮೀಕರನ್ನು ಮೇಲಿನ ಕೆಲಸಕ್ಕೆ ನಿಯೋಜಿಸುವುದು.
- ಅನುಪಯುಕ್ತ ಹಾಲಿನ ಚೀಲಗಳನ್ನು ಬೇಪಡಿಸಿ, ಹಾಲನ್ನು ಪ್ರತ್ಯೇಕಿಸಿ ಪ್ರೌಸೆಸ್‌ಎಂಗ್ ವಿಭಾಗಕ್ಕೆ ಹಾಲನ್ನು ರವಾನಿಸುವುದು. ಹಾಗೂ ವೇಸ್ಟ್ ಫಿಲ್ರ್ ನೀರಿನಲ್ಲಿ ತೊಳೆದು ವೇಸ್ಟ್ ಫಿಲ್ರ್ ಯಾಡೋ ಸ್ಥಳಕ್ಕೆ ಆಗಿಂದಾಗಲೇ ಸಾಗಿಸುವುದು.
- ಶೀತಲೀಕರಣ ಕೊಡಿಯಲ್ಲಿ ತುಂಬಿದ ಹಾಲಿನ ಕ್ರೀಟ್‌ಗಳನ್ನು ಜೋಡಿಸುವುದು. ಪ್ಯಾಕಿಂಗ್ ವಿಭಾಗದ ಶೀಥಲೀಕರಣ ಕೊಡಿಯ ಸ್ವಯಂಚಾಲಿತ ಯಂತ್ರಗಳು, ಕ್ರೀಟ್‌ವಾಷರ್ ಮತ್ತು ಸದರಿ ವಿಭಾಗಕ್ಕೆ ಸಂಬಂಧಿಸಿದ ಇತರೇ ಯಂತ್ರಗಳ ಸ್ಪಷ್ಟತೆಯನ್ನು ನಿರ್ವಹಿಸುವುದು ಮತ್ತು ಕ್ರೀಟ್ ತೊಳೆಯುವ ಯಂತ್ರದ ಸುತ್ತಲ ಜಾಗ ಸ್ಪಷ್ಟಗೊಳಿಸುವುದು.
- ಕೆಲಸಕ್ಕೆ ಸಂಬಂಧಿಸಿದ ಅನುಗುಣವಾಗಿ ಹೊಂದಿಕೊಂಡು ಎಲ್ಲಾ ಪಾಳಿಗಳಲ್ಲಿ ಕೆಲಸ ನಿರ್ವಹಿಸುವುದು. ಪ್ರತಿ ಕಾಮೀಕರನು ದಿನದಲ್ಲಿ 8 ಗಂಟೆಗಿಂತ ಹೆಚ್ಚಿನ ಅವಧಿಯ ಕೆಲಸಕ್ಕೆ ನಿಯೋಜಿಸದಂತೆ ನೋಡಿಕೊಳ್ಳತಕ್ಕದ್ದು.
- ವಿಭಾಗದಲ್ಲಿ ಕೆಲಸದ ಅನುಭವ ಪಡೆದು ಕಾಮೀಕರನ್ನು ದೈನಂದಿನ ಕೆಲಸಕ್ಕೆ ನಿಯೋಜಿಸುವುದು. ಪದೇಪದೇ ಕೆಲಸಗಾರರನ್ನು ಒದಲಾಯಿಸದೇ ಇರುವುದು.
- ಪಾಳಿಯ ಆರಂಭಕ್ಕೆ ಮುನ್ನ 15 ನಿಮಿಷಗಳು ಮುಂಚಿತವಾಗಿ ಕಾಮೀಕರು ವಿಭಾಗಕ್ಕೆ ಹಾಜರಾಗಿ ವೈಯಕ್ತಿಕ ಸ್ಪಷ್ಟತೆಯೊಂದಿಗೆ ಹಾಗೂ ಕೆಲಸದ ಸಮವಸ್ತುಗಳೊಂದಿಗೆ ಹಾಜರಾಗುವುದು.
- ಸದರಿ ವಿಭಾಗಕ್ಕೆ ಸಂಬಂಧಪಟ್ಟಂತೆ ವಿಭಾಗದಲ್ಲಿ ಪ್ರಾಣ ಸ್ಪಷ್ಟತೆ ಮಾಡುವುದು. (ಒಳಗೆ ಹಾಗೂ ಹೊರಗೆ)
- ಪಾಳಿಯ ಅಧಿಕಾರಿಗಳು ಸೂಚಿಸುವ ಇನ್ನಿತರೆ ಕೆಲಸಗಳನ್ನು ಮಾಡುವುದು.

**C) ಶಿವಮೊಗ್ಗೆ ಮತ್ತು ದಾವಣಗೆರೆ ಡೈರಿಗಳಲ್ಲಿ ಉಪಹಾರ ಗೃಹಗಳ ನಿವಂತಿಕಣೆ, ಅಡುಗೆ, ಉಣಿ, ಉಪಹಾರ ತಯಾರಿಕೆ ಮತ್ತು ವಿಶೇಷತೆಗಳು :** (ಒದಗಿಸಬೇಕಾದ ಕನಿಷ್ಠ ಕಾರ್ಯಾಚಾರ ಸಂಖ್ಯೆ:

ಶಿವಮೊಗ್ಗೆ ಡೈರಿ - ಅಡುಗೆಯವರು 2 ಸಹಾಯಕರು 7

ದಾವಣಗೆರೆ ಡೈರಿ - ಅಡುಗೆಯವರು 2 ಸಹಾಯಕರು 3

- ಶಿವಮೊಗ್ಗೆ ಡೈರಿಯಲ್ಲಿ ಅಂದಾಜು 60-70 ಹಾಗೂ ದಾವಣಗೆರೆ ಡೈರಿಯಲ್ಲಿ ಅಂದಾಜು 07-10 ಸಿಬ್ಬಂದಿಯವರಿಗೆ ಪ್ರತಿ ದಿವಸ ಬೆಳಿಗೆ 8.00 ಗಂಟೆಗೆ ಉಪಹಾರ ಮತ್ತು ಕಾಫಿ, ಟೀ ಮಾಡಿ ವಿಶೇಷತೆಗಳನ್ನು ಮಾಡುವುದು.
- ಶಿವಮೊಗ್ಗೆ ಡೈರಿಯಲ್ಲಿ ಅಂದಾಜು 175-200 ಸಿಬ್ಬಂದಿಯವರಿಗೆ ದಾವಣಗೆರೆ ಡೈರಿಯಲ್ಲಿ ಅಂದಾಜು 100 ಸಿಬ್ಬಂದಿಯವರಿಗೆ ಅಡುಗೆಯನ್ನು ತಯಾರಿಸಿ ಮಧ್ಯಾಹ್ನ 1.00 ರಿಂದ 2.00 ಗಂಟೆಯವರಿಗೆ ವಿಶೇಷತೆಗಳನ್ನು ಮಾಡುವುದು.
- ಎಲ್ಲಾ ಪಾತ್ರೆಗಳು ಅಡಿಗೆ ಮನೆ ಉಣಿ ಉಪಹಾರ ಹಾಲ್ ಸ್ಪ್ರಿಚ್ ಗೊಳಿಸುವುದು.
- ಪ್ರತಿ ದಿನ ಬೆಳಿಗೆ 10.30 ಮತ್ತು ಸಂಜೆ 4.00 ಗಂಟೆಗೆ ಕಾಫಿ, ಟೀ ತಯಾರಿಸಿ ವಿಭಾಗಗಳಿಗೆ ವಿಶೇಷತೆಗಳನ್ನು ಮಾಡುವುದು (ಅಫೀಸ್ ಮತ್ತು ಪ್ಲಾಂಟ್‌ಗಳಿಗೆ)
- ಪ್ರತಿ ದಿನ ರಾತ್ರಿ ಪಾಳಿಯಲ್ಲಿ ಎಲ್ಲಾ ಸಿಬ್ಬಂದಿಯವರಿಗೆ ಮತ್ತು ಎಲ್ಲಾ ಗುತ್ತಿಗೆ ನೌಕರರಿಗೆ ರಾತ್ರಿ 10.30 ಮತ್ತು 1.00 ಗಂಟೆಗೆ ಟೀಯನ್ನು ತಯಾರಿಸಿಕೊಂಡು ಪ್ಲಾಂಟ್‌ನಲ್ಲಿ ವಿಶೇಷತೆಗಳನ್ನು ಮಾಡುವುದು. ಮತ್ತು ಮೊಸರು ಮಾಡಿ ಕಪ್ಪುಗಳಿಗೆ ತುಂಬಿಡುವುದು ಮತ್ತು ಸ್ಪ್ರಿಚ್ ಗೊಳಿಸುವುದು.
- ಒಕ್ಕೂಟದ ಯಾವುದೇ ಸಭೆ ಸಮಾರಂಭಗಳಿಗೆ ಬೇಡಿಕೆ ನೀಡಿದಷ್ಟು ಉಣಿ ಮತ್ತು ಕಾಫಿ, ಟೀ ತಯಾರಿಸಿ ವಿಶೇಷತೆಗಳನ್ನು ಮಾಡುವುದು.
- ಪ್ರತಿ ತಿಂಗಳ ಕೊನೆಯಲ್ಲಿ ಮುಂದಿನ ತಿಂಗಳಿಗೆ ದಿನಸಿ ಸಾಮಾಗ್ರಿಗಳ ಬೇಡಿಕೆ ನೀಡುವುದು.
- ಪ್ರತಿ ತಿಂಗಳು ಉಪಹಾರ ಗೃಹದಲ್ಲಿನ ಎಲ್ಲಾ ಪಾತ್ರೆಗಳ ಮತ್ತು ಪೀಠೋಪಕರಣಗಳನ್ನು ಲೇಕ್ಕೆ ಕೊಡುವುದು.
- ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಮೇಲ್ವಿಚಾರಕರ ಸೂಚನೆಯಂತೆ ನಿರ್ವಹಿಸುವುದು.
- ನಿಗದಿಪಡಿಸಿದ ಸಂಖ್ಯೆಗಿಂತ ಕಡಿಮೆ ಕಾರ್ಯಾಚಾರನ್ನು ಒದಗಿಸಿದಲ್ಲಿ ಅನುಪಾತದಲ್ಲಿ ಸಂಭಾವನೆಯನ್ನು ಕರಾವು ಮಾಡಲಾಗುವುದು.

**D) ಶಿವಮೊಗ್ಗೆ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಮತ್ತು ತಡಗಳಿಂದ ಶೀತಲೀಕರಣ ಕೇಂದ್ರಗಳಲ್ಲಿ ಮೇಲಿನ ತಾಕುಗಳು, ಗಾಡನ್ ಹಾಗೂ ಬೈಷಣಿ ಸಸ್ಯಗಳ ತಾಕುಗಳ ಕೆಲಸಗಳ ನಿವಂತಿ:** (ಒದಗಿಸಬೇಕಾದ ಕನಿಷ್ಠ ಕಾರ್ಯಾಚಾರ ಸಂಖ್ಯೆ: ಶಿವಮೊಗ್ಗೆ ಡೈರಿ: ತಾಕುಗಳಿಗೆ-04, ಗಾಡನ್-02. ದಾವಣಗೆರೆ ಡೈರಿ-01, ಚಿತ್ರದುಗ್ಡ ಸಿ.ಸಿ-01 ಮತ್ತು ತಡಗಳಿಂದ ಸಿ.ಸಿ-01)

**ಒಹುವಾಷಿಕ ಮೇಲಿನ ಬೆಳೆ ಬೀಜೋತ್ಪಾದನಾ ತಾಕು ನಿವಂತಿ:** ಶಿವಮೊಗ್ಗೆ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಮತ್ತು ತಡಗಳಿಂದ ಶೀತಲೀಕರಣ ಕೇಂದ್ರದ ಆವರಣದಲ್ಲಿ ಕ್ರಮವಾಗಿ ಅಂದಾಜು 2 ಎಕರೆ,  $1\frac{1}{4}$  ಎಕರೆ,  $1\frac{1}{2}$  ಎಕರೆ, ಮತ್ತು  $\frac{3}{4}$  ಎಕರೆ ಪ್ರದೇಶದಲ್ಲಿ ಒಹು ವಾಷಿಕ ಮೇಲಿನ ಬೆಳೆ CO-3 ಬೀಜೋತ್ಪಾದನೆ ಮಾಡುತ್ತಿದ್ದು, ಸದರಿ ತಾಕು ನಿವಂತಿ ಮಾಡಲು ಈ ಕೆಳಕಂಡ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.

➤ ಮೇರಿನ ತಾಕುಗಳ ಪ್ರದೇಶದಲ್ಲಿನ ಕಳೆ ತೆಗೆಯುವುದು. ನೀರಿನ ಕಾಲುವೆಗಳನ್ನು ಸ್ಪಷ್ಟಗೊಳಿಸುವುದು. ಅಂತರ ಬೇಸಾಯದ ನಂತರ ಸಾಲುಗಳಿಗೆ ಮಣ್ಣ ಏರಿಸುವುದು. ಕಾಲಕಾಲಕ್ಕೆ ತಾಕುಗಳಿಗೆ ನೀರು ಹಾಯಿಸುವುದು. ಸಂಘಗಳ ಬೇಡಿಕೆಯನುಸಾರ ಬಿತ್ತನೆ ಬೀಜ ಕಥಾವು ಮಾಡಿ ಕಂತೆಗಳನ್ನು ಮಾಡಿ ಸಾಗಾಣಿಕಾ ವಾಹನಗಳಿಗೆ ಲೋಡ್ ಮಾಡುವುದು. ಬಿತ್ತನೆ ಬೀಜ ಕಥಾವು ಮಾಡಿದ ನಂತರ ತಾಕುಗಳನ್ನು ಸ್ಪಷ್ಟಗೊಳಿಸಿ ಅಂತರ ಬೇಸಾಯ ಮಾಡಿ, ನೀರು ಮತ್ತು ಗೊಬ್ಬರದ ವ್ಯವಸ್ಥೆ ಮಾಡುವುದು.

ಸಂಬಂಧಪಟ್ಟ ಅಧಿಕಾರಿಗಳು ಸೂಚಿಸುವ ಎಲ್ಲಾ ಬೇಸಾಯ ಕ್ರಮಗಳನ್ನು ತಪ್ಪದೇ ಅನುಸರಿಸುವುದು. ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಮೇಲ್ಮೈಚಾರಕರ ಸೂಚನೆಯಂತೆ ನಿರ್ವಹಿಸುವುದು.

**ಗಾಡನ್ ನಿರ್ವಹಣೆ:** ಶಿವಮೌಗ್ಗ ಡೈರಿ ಆವರಣದಲ್ಲಿ ಅಂದಾಜು 2 ಎಕರೆ ವಿಸ್ತೀರ್ಣದ 3 ಭಾಗಗಳಲ್ಲಿರುವ ಲಾನ್‌ಗಳನ್ನು ಮತ್ತು ಇನ್ನಿತರೆ ಗಿಡಗಳಿಗೆ 2 ದಿನಕೊಮ್ಮೆ ಸ್ಪೃಂಕ್ಲರ್ ಹಾಗೂ ಪ್ರೈಪ್‌ ಸಹಾಯದಿಂದ ನೀರು ಹಾಯಿಸುವುದು. 15 ದಿನಗಳಿಗೊಮ್ಮೆ ಲಾನ್ ಮೂವರ್ ಸಹಾಯದಿಂದ ಹುಲ್ಲನ್ನು ಟ್ರಿಮಿಂಗ್ ಮಾಡುವುದು. ಗಾಡನ್‌ಗೆ ಹೊಂದಿಕೊಂಡಂತೆ ಇರುವ ರಸ್ತೆ ಬದಿಯಲ್ಲಿನ ಹುಲ್ಲು, ಅನುಪಯುಕ್ತ ಗಿಡಗಂಟೆಗಳನ್ನು ತೆಗೆಯುವುದು. ಮತ್ತು ಬೆಳೆಸಲಾದ ಗಿಡಗಳನ್ನು ಸೂಕ್ತವಾಗಿ ಕತ್ತರಿಸಿ ಸ್ಪಷ್ಟವಾಗಿಡುವುದು. ಪಾತಿಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ಎಲೆ ಇನ್ನಿತರೆ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸುವುದು ಮತ್ತು ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಮೇಲ್ಮೈಚಾರಕರ ಸೂಚನೆಯಂತೆ ನಿರ್ವಹಿಸುವುದು.

**ಮೇವು ಬೆಳೆಗಳ ಪ್ರತ್ಯೇಕತಾ ತಾಕು ಮತ್ತು ಔಷಧಿ ಸಸ್ಯಗಳ ಪ್ರತ್ಯೇಕತೆ ಘಟಕಗಳ ನಿರ್ವಹಣೆ :**

ಶಿವಮೌಗ್ಗ ಡೈರಿ ಆವರಣದಲ್ಲಿ ಅಂದಾಜು ತಲಾ  $\frac{1}{2}$  ಎಕರೆ ಪ್ರದೇಶಗಳಲ್ಲಿ ಔಷಧಿ ಸಸ್ಯಗಳ ಪ್ರತ್ಯೇಕತಾ ಘಟಕ ಮತ್ತು ಮೇವು ಬೆಳೆಗಳ ಪ್ರತ್ಯೇಕತಾ ಘಟಕಗಳಿದ್ದು, ಸದರಿ ತಾಕುಗಳ ಕಳೆ ನಿಯಂತ್ರಣ, ನೀರು, ಗೊಬ್ಬರದ ವ್ಯವಸ್ಥೆ ನೀರಿನ ಕಾಲುವೆಗಳ ಸ್ಪಷ್ಟತೆ, ತಾಕುಗಳಲ್ಲಿನ ಕಾಲುದಾರಿಗಳ ಸ್ಪಷ್ಟತೆ ತಾಕುಗಳನ್ನು ಅಗೆದು ಸ್ಪಷ್ಟಮಾಡಿ ಹೊಸದಾಗಿ ಮೇರಿನ ಬೀಜಗಳನ್ನು ನಾಟಿ ಮಾಡುವುದು. ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೆಲಸ ಕಾರ್ಯಗಳನ್ನು ವಿಭಾಗದ ಮೇಲ್ಮೈಚಾರಕರ ಸೂಚನೆಯಂತೆ ನಿರ್ವಹಿಸುವುದು.

E) ಶಿವಮೋಗ್ಗ ಡೈರಿ, ದಾವಣಗೆರೆ ಡೈರಿ ಹಾಗೂ ಚಿತ್ರದುಗ್ಗ ಶೀತಲೀಕರಣ ಕೇಂದ್ರಗಳಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಗಳ ನಿರ್ವಹಣೆ):

(ಒದಗಿಸಬೇಕಾದ ಕಾರ್ಯಕ್ರಮ ಸಂಖ್ಯೆ: ಶಿವಮೋಗ್ಗ ಕೇಂದ್ರ ಕಚೇರಿ ಮತ್ತು ಡೈರಿ: 14, ದಾವಣಗೆರೆ ಡೈರಿ-04 ಮತ್ತು ಚಿತ್ರದುಗ್ಗ ಶೀತಲೀಕರಣ ಕೇಂದ್ರ,-01)

ಪದವಿ ವಿದ್ಯಾರ್ಥತೆ ಹೊಂದಿದ ಮತ್ತು ಕಂಪ್ಯೂಟರ್ ಜ್ಞಾನವಿರುವ ಸಿಬ್ಬಂದಿಗಳನ್ನು ಶಿವಮೋಗ್ಗ ಡೈರಿ, ದಾವಣಗೆರೆ ಡೈರಿ ಮತ್ತು ಚಿತ್ರದುಗ್ಗ ಶೀತಲೀಕರಣ ಕೇಂದ್ರದ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಗಳನ್ನು ವಿಭಾಗಾಧಿಕಾರಿಗಳ ಸೂಚನೆಯಂತೆ ನಿರ್ವಹಿಸಲು ಒದಗಿಸುವುದು.

ಒಕ್ಕಾರ್ಥದಲ್ಲಿ ಕಂಪ್ಯೂಟರ್ ಹಾಗೂ ಗಾಡನ್ ಕೆಲಸಗಳಿಗೆ ಗುತ್ತಿಗೆ ಸಿಬ್ಬಂದಿಗಳ ಅಗತ್ಯತೆಗೆ ತಕ್ಷಂತೆ ಗುತ್ತಿಗೆ ಕಾರ್ಯಕ್ರಮ ಸಂಖ್ಯೆಯನ್ನು ಕಡಿಮೆ ಅಥವಾ ಹೆಚ್ಚಿಗೆ ಮಾಡಬಹುದಾಗಿರುತ್ತದೆ ಮತ್ತು ಅದಕ್ಕೆ ತಕ್ಷಂತೆ ಪ್ರೋರೇಟ್ ಚೇಸಿಸಾನಲ್ಲಿ ಗುತ್ತಿಗೆ ದರಗಳನ್ನು ನೀಡಲಾಗುವುದು.

ಸಹಿ/-

ದಿನಾಂಕ:

ವ್ಯವಸ್ಥಾಪಕ ನಿರ್ದೇಶಕರು

ಟಿಪ್ಪಣಿ: ಮೇಲ್ಮುಂಡ ಕೆಲಸದ ವಿವರಗಳನ್ನು ಒಟ್ಟಿಕೊಂಡಿರುವುದಕ್ಕೆ ಗುತ್ತಿಗೆದಾರರು ಸಹಿ ಮಾಡಿ ಇದನ್ನು ಟೆಂಡರ್ ನೊಂದಿಗೆ ಸಲ್ಲಿಸುವುದು.

“ ಮೇಲ್ಮುಂಡ ಕೆಲಸದ ವಿವರಗಳನ್ನು ಓದಿ ತಿಳಿಯಿಕೊಂಡು ಒಟ್ಟಿರುತ್ತೇನೆ.”

ದಿನಾಂಕ:

ಟೆಂಡರ್ ದಾರರ ಸಹಿ ಮತ್ತು ಸೀಲು

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘರ್ಷ ಒಕ್ಕೂಟ ನಿ.,  
ಮಾಚೀನಹಳ್ಳಿ, ನಿದಗೆ (ಅಂಚೆ), ಶಿವಮೊಗ್ಗೆ-577 222

-: ತುಂಡು ಗುತ್ತಿಗೆ ಮೇಲೆ ನಿವಾಹಿಸಬೇಕಾದ ಕೆಲಸಗಳು ಈಗಿರುವಂತೆ ಸರಾಸರಿ ಅಂದಾಜು ದಿನವಹಿ ಪ್ರಮಾಣದ ವಿವರಗಳು (ಬದಲಾವಣೆಗೆ ಒಳಪಟ್ಟಿರುತ್ತದೆ) :-

**B-1) ಮೂಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಂಗ್, ವೋಸರು ತಯಾರಿಕೆ ಮತ್ತು ಪ್ರಾಕ್ತಿಂಗ್:**

ಮೂಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಂಗ್ ದಾವಣಗೆರೆ ಡೈರಿ ಅಂದಾಜು ಸರಾಸರಿ ಪ್ರತಿದಿನ 100 ಲೀಟರ್ (ಸೀಸನಲ್)

ವೋಸರು ತಯಾರಿಕೆ ಮತ್ತು ಪ್ರಾಕ್ತಿಂಗ್ ದಾವಣಗೆರೆ ಡೈರಿ ಪ್ರತಿದಿನ ಅಂದಾಜು ಸರಾಸರಿ 4500 ಕೆ.ಜಿ.

**B-2) ಇನ್‌ಹೋಸ್ ಕೀಪಿಂಗ್ ಕೆಲಸಗಳ ನಿವಾಹಣೆ (ಸ್ವಾಷಿಂಚಿಂಗ್ ಸೇರಿ): ಒಕ್ಕೂಟ ಮತ್ತು ಕಚೇರಿ, ಡೈರಿ ಆವರಣದ ಸ್ವಚ್ಚತೆ:**

- ಪ್ರತಿದಿನ ದಾವಣಗೆರೆ ಡೈರಿಯಲ್ಲಿ ಪ್ರತಿಯೊಂದು ವಿಭಾಗಗಳ ಕಸ ಗುಡಿಸುವುದು, ಪ್ರೌಧಿಂಗ್ ನ್ನು ನೀರು ಮತ್ತು ಡಿಟ್ರಿಟಿನಿಂದ ತೊಳೆಯುವುದು. ಎಲ್ಲಾ ವಿಭಾಗಗಳಲ್ಲಿಯ ಜಾಡು ತೆಗೆಯುವುದು ಮತ್ತು ಯಾವುದೇ ಸಮಯದಲ್ಲಿ ಜಾಡು ಇರದಂತೆ ನೋಡಿಕೊಳ್ಳುವುದು.
- ಪ್ರೊಲೈನ್‌ಗಳ್/ಯಂತ್ರೋಪಕರಣಗಳ ಹೊರಭಾಗಗಳನ್ನು ಸ್ವಚ್ಚಗೊಳಿಸುವುದು (ಸ್ವೀಪ್‌ಲೈನ್, ವಾಟರ್‌ಲೈನ್ ಮತ್ತು ಇತರೆ ಪ್ರೊಲೈನ್) ಮತ್ತು ಸ್ವಚ್ಚತೆ ಕಾಪಾಡುವುದು.
- ದಾವಣಗೆರೆ ಡೈರಿ ಕಚೇರಿಗಳ ಶೌಚಾಲಯಗಳನ್ನು ದಿನಕ್ಕೆ ಎರಡು ಬಾರಿ ಆಗತ್ಯ ಬಿದ್ದರೆ ಹೆಚ್ಚು ಬಾರಿ ಸ್ವಚ್ಚಗೊಳಿಸಿ ಕಚೇರಿಯಿಂದ ಒದಗಿಸುವ Disinfectent ಹಾಕುವುದು.
- ಒಕ್ಕೂಟದ ದಾವಣಗೆರೆ ಡೈರಿಯ ಕಚೇರಿಗಳ ಹಾಗೂ ಕಾರ್ಯಾಗಾರದ ಸುತ್ತುಮುತ್ತು ಇರುವ ಖಾಲಿ ಜಾಗದಲ್ಲಿಯ ಹಲ್ಲು ಕಸಕಡ್ಡಿ ಇಲ್ಲದಂತೆ ನಿವಾಹಣೆ ಮಾಡಿ ಸ್ವಚ್ಚತೆ ಕಾಪಾಡಿಕೊಳ್ಳುವುದು.
- ದಾವಣಗೆರೆ ಡೈರಿಯಲ್ಲಿ ಮೇಲಿನ ಕೆಲಸಗಳೊಂದಿಗೆ ಡೈರಿಯ ಹೊರ ಆವರಣದ ಸ್ವಚ್ಚತೆ ಸಹ ಸೇರಿರುತ್ತದೆ. ನಿಗದಿಪಡಿಸಿದ ಸಂಖ್ಯೆಗಿಂತ ಕಡಿಮೆ ಕಾರ್ಮಿಕರನ್ನು ಒದಗಿಸಿದಲ್ಲಿ ಅನುಪಾತದಲ್ಲಿ ಸಂಖಾರನೆಯನ್ನು ಕಂಡು ಮಾಡಲಾಗುವುದು.

**B-3) ಹಾಲು ಪ್ರಾಕ್ತಿಂಗ್, ಕ್ರೈಟ್ ವಾಷಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳು:**

ದಾವಣಗೆರೆ ಡೈರಿಯಲ್ಲಿ ಹಾಲು ಪ್ರಾಕ್ತಿಂಗ್ ಪ್ರತಿದಿನಕ್ಕೆ ಅಂದಾಜು ಸರಾಸರಿ 54000 ಲೀ.

**C) ಉಪಹಾರ ಗೃಹದ ನಿವಾಹಣೆ, ಅಡುಗೆ ಮತ್ತು ಉಪಹಾರ ತಯಾರಿಕೆ ಮತ್ತು ವಿತರಣೆ :**

- |                |   |
|----------------|---|
| ಶಿವಮೊಗ್ಗೆ ಡೈರಿ | - ಕನಿಷ್ಠ ಸಿಬ್ಬಂದಿ ಸಂಖ್ಯೆ - 2 ಕುಕ್ಕೆ + 7 ಸಹಾಯಕರು = 9 |
| ದಾವಣಗೆರೆ ಡೈರಿ  | - ಕನಿಷ್ಠ ಸಿಬ್ಬಂದಿ ಸಂಖ್ಯೆ - 2 ಕುಕ್ಕೆ + 3 ಸಹಾಯಕರು = 5 |

**D) ಮೇವಿನ ತಾಕುಗಳು, ಗಾಡೆನ್ ಹಾಗೂ ಔಷಧಿ ಸಸ್ಯಗಳ ತಾಕುಗಳ ನಿವಾಹಣೆ**

**ಒಳಹುಬ್ಬಿ ಮೇವಿನ ಬೆಳೆ ಬೀಜೋತ್ಪಾದನಾ ತಾಕು ನಿವಾಹಣೆ:** ಶಿವಮೊಗ್ಗೆ ಡೈರಿ, ದಾವಣಗೆರೆ ಡೈರಿ, ಚಿತ್ರದುಗಡ ಮತ್ತು ತಡಗಳೆ ಶೀತಲೀಕರಣ ಕೇಂದ್ರದ ಆವರಣದಲ್ಲಿ ಕ್ರಮವಾಗಿ ಅಂದಾಜು 2 ಎಕರೆ,  $1^{1/4}$  ಎಕರೆ,  $1^{1/2}$  ಎಕರೆ, ಮತ್ತು  $3^{3/4}$  ಎಕರೆ ಪ್ರದೇಶದಲ್ಲಿ ಒಮ್ಮ ವಾಷಿಂಗ್ ಮೇವಿನ ಬೆಳೆ CO-3 ಬೀಜೋತ್ಪಾದನೆ ಮಾಡುತ್ತಿದ್ದು, ಸದರಿ ತಾಕು ನಿವಾಹಣೆ, ನೀರಿನ ವ್ಯವಸ್ಥೆ ಮತ್ತು ಸಂಬಂಧಿಸಿದ ಕೆಲಸಗಳು. ಬಿತ್ತನೆ ಬೀಜ ಕಂಡು ಮಾಡಿದ ನಂತರ ತಾಕುಗಳನ್ನು ಸ್ವಚ್ಚಗೊಳಿಸಿ ಅಂತರ ಬೇಸಾಯ ಮಾಡಿ, ನೀರು ಗೊಬ್ಬರದ ವ್ಯವಸ್ಥೆ ಮಾಡುವುದು.

ಮೇವು ಬೆಳಿಗಳ ಪ್ರತ್ಯಕ್ಷತಾ ತಾಕು ಮತ್ತು ಜೊಡಿ ಸಸ್ಯಗಳ ಪ್ರತ್ಯಕ್ಷತೆ ಘಟಕಗಳ ನಿರ್ವಹಣೆ:

ಶಿವಮೋಗ್ಗ ಡೈರಿ ಆವರಣದಲ್ಲಿ ಅಂದಾಜು ತಲಾ 2 ಎಕರೆ ಪ್ರದೇಶಗಳಲ್ಲಿ ಜೊಡಿ ಸಸ್ಯಗಳ ಪ್ರತ್ಯಕ್ಷತಾ ಘಟಕ ಮತ್ತು ಮೇವು ಬೆಳಿಗಳ ಪ್ರತ್ಯಕ್ಷತಾ ಘಟಕಗಳಿದ್ದು, ಸದರ ತಾಕುಗಳ ಕಳೆ ನಿಯಂತ್ರಣ, ನೀರು, ಗೊಬ್ಬರದ ವ್ಯವಸ್ಥೆ ನೀರಿನ ಕಾಲುವೆಗಳ ಸ್ವಚ್ಛತೆ,

ಗಾಡಣ ನಿರ್ವಹಣೆ: ಶಿವಮೋಗ್ಗ ಡೈರಿ ಆವರಣದಲ್ಲಿ ಅಂದಾಜು 2 ಎಕರೆ ವಿಸ್ತೀರ್ಣದ 3 ಭಾಗಗಳಲ್ಲಿರುವ ಲಾನೋಗಳ ನಿರ್ವಹಣೆ ಮತ್ತು ಇನ್ನಿತರೆ ಗಿಡಗಳಿಗೆ 2 ದಿನಕೊಳ್ಳುವೇ ಸ್ಪೃಂಕ್ಲರ್ ಹಾಗೂ ಪ್ರೈಪ್ ಸಹಾಯದಿಂದ ನೀರು ಹಾಯಿಸುವುದು. ಲಾನೋ ಮೂವರ್ ಸಹಾಯದಿಂದ ಹುಲ್ಲನ್ನು ಟ್ರಿಮಿಂಗ್ ವಾಡುವುದು. ನಿಗದಿಪಡಿಸಿದ ಸಂಖ್ಯೆಗಿಂತ ಕಡಿಮೆ ಕಾರ್ಮಿಕರನ್ನು ಒದಗಿಸಿದಲ್ಲಿ ಅನುಪಾತದಲ್ಲಿ ಸಂಭಾವನೆಯನ್ನು ಕಂಡು ವಾಡಲಾಗುವುದು.

E) ಕಂಪ್ಲೌಟರ್ ಆಪರೇಟರ್ ಕೆಲಸಗಳು:

ಶಿವಮೋಗ್ಗ ಮತ್ತು ದಾವಣಗೆರೆ ಡೈರಿಯಲ್ಲಿ ಆಗತ್ಯವಿರುವ ವಿಭಾಗಗಳಲ್ಲಿ ಅಂದರೆ ಮಾರುಕಟ್ಟೆ, ಶೈಮತಾಂ, ಉಗ್ರಾಣ, ಹಣಕಾಸು, ಆಡಳಿತ ಮತ್ತು ಸಂಸ್ಕರಣಾ ಮುಂತಾದ ವಿಭಾಗಗಳಲ್ಲಿಯ ಹಾಗೂ ಚಿತ್ರದುಗ್ರಹ ಶೀತಲೀಕರಣ ಕೇಂದ್ರದಲ್ಲಿ ಕಂಪ್ಲೌಟರ್ ಆಪರೇಟರ್ ಕೆಲಸಗಳು.

ಮೇಲ್ಮುಂಡ ವಿವರಗಳನ್ನು ಗಮನಿಸಿದ್ದೇನೆ.

ದಿನಾಂಕ:

ಗುತ್ತಿಗೆದಾರರ ಸಹಿ ಹಾಗೂ ಸೀಲ್

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.,  
ಮಾಚೇನಹಳ್ಳಿ, ನಿದಗೆ (ಅಂಚೆ), ಶಿವಮೊಗ್ಗೆ-577 222

---

### -: ಕೆಮೆಟಿಕ್ಯಾಲ್ ಟೆಂಡರ್ ಭಾಗ-2 :-

ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗೆ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಹಾಗೂ ತಡಗಳೇ ಶೀತಲೀಕರಣ ಕೇಂದ್ರಗಳಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು

ಗೆ,	ಇಂದ,
ವ್ಯವಸಾಯ ನಿರ್ದೇಶಕರು	(ಪೂರ್ಣ ಹೆಸರು ಮತ್ತು ಅಂಚೆ ವಿಳಾಸ
ಶಿವಮೊಗ್ಗೆ, ದಾವಣಗೆರೆ ಮತ್ತು ಚಿತ್ರದುಗ್ಡ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ.,	ದೂರವಾಣಿ ಸಂಖ್ಯೆ ನಮೂದಿಸುವುದು)
ಮಾಚೇನಹಳ್ಳಿ, ನಿದಗೆ (ಅಂಚೆ),	-----
ಶಿವಮೊಗ್ಗೆ-577 222	-----

ಮಾನ್ಯರೆ,

ಟೆಂಡರ್ ಪ್ರಕಟನೆ ಸಂಖ್ಯೆ:ಶಿದಾಚಿಸಹಾಬ/ಅಡಳಿತ-4/ತು.ನು.ಟೆಂ/7856/2015-16 ದಿನಾಂಕ: 03-02-2016 ರ ಅನುಸಾರವಾಗಿ ನಾನು ಈ ಟೆಂಡರ್‌ಗೆ ಸಂಬಂಧಿಸಿದಂತೆ ಟೆಕ್ಸಿಕಲ್ ಟೆಂಡರ್‌ನಲ್ಲಿರುವ ನಿಯಮ ಹಾಗೂ ನಿಬಂಧನೆಗಳನ್ನು ಓದಿ ಅಥವ ಮಾಡಿಕೊಂಡು ಒಕ್ಕೂಟದ ಶಿವಮೊಗ್ಗೆ ಡೈರಿ, ದಾವಣಗೆರೆ ಡೈರಿ, ಚಿತ್ರದುಗ್ಡ ಹಾಗೂ ತಡಗಳೇ ಶೀತಲೀಕರಣ ಕೇಂದ್ರಗಳಲ್ಲಿ ತುಂಡು ಗುತ್ತಿಗೆ ಕೆಲಸವನ್ನು 01 ವರ್ಷದ ಅವಧಿಗೆ ನಿರ್ವಹಿಸಲು ಒಟ್ಟು ಸರ್ಕಾರವು ಕನಿಷ್ಠ ವೇತನ ಕಾಯ್ದು ಪ್ರಕಾರ ನಿಗದಿಪಡಿಸಿದ ವೇತನವನ್ನು ಪರಿಗಣನೆಗೆ ತೆಗೆದುಕೊಂಡು ಈ ಕೆಳಗೆ ತಿಳಿಸಿದಂತೆ ಕನಿಷ್ಠ ದರಗಳನ್ನು ನಮೂದಿಸಿ ಕೆಮೆಟಿಕ್ಯಾಲ್ ಟೆಂಡರ್‌ನ್ನು ಸಲ್ಲಿಸುತ್ತಿದ್ದೇನೆ ಕೆಮೆಟಿಕ್ಯಾಲ್ ಟೆಂಡರ್‌ನಲ್ಲಿ ನಮೂದಿಸಿದ ದರಗಳು ಟೆಂಡರ್ ಒಪನ್ ಮಾಡಿದ 90 ದಿನಗಳವರೆಗೆ ಜಾರಿಯಲ್ಲಿ ಇರುತ್ತವೆ ಎಂದು ಒಟ್ಟಿರುತ್ತೇನೆ ಮತ್ತು ಸದರಿ ದರಗಳಿಗೆ ನಾನು ಬಧ್ಯನಾಗಿರುತ್ತೇನೆ.

ದಿನಾಂಕ:

ಟೆಂಡರ್‌ದಾರರ ಸಹಿ ಮತ್ತು ಸೀಲು

ಶಿವಮೊಗ್ಗೆ, ದಾವಣಗೆರೇ ಮತ್ತು ಚಿತ್ರದುಗಡ ಜಿಲ್ಲಾ ಸಹಕಾರ ಹಾಲು ಉತ್ತಾದಕರ ಸಂಘಗಳ ಒಕ್ಕೊಟ ನಿ.,  
ಮಾಚೈನಹಳ್ಳಿ, ನಿದಗೆ(ಅಂಚೆ) ಶಿವಮೊಗ್ಗೆ-577 222

ತುಂಡು ಗುತ್ತಿಗೆ ಕೆಲಸಗಳಿಗೆ ಸಲ್ಲಿಸಿದ ಕರ್ಮಷಿಷಯಲ್ಲ ಟೆಂಡರ್

ಟೆಕ್ಷ್ಯೂಕಲ್ ಟೆಂಡರ್ ನಲ್ಲಿಯ ನಿಯಮ ಹಾಗೂ ನಿಬಂಧನೆಗಳನ್ನು ಓದಿ ಅಥವ ಮಾಡಿಕೊಂಡು ಮತ್ತು ವರ್ಗೀಕರಿಸಲಾದ ಕೆಳಕಂಡ ತುಂಡು ಗುತ್ತಿಗೆ ಕೆಲಸಗಳಿಗೆ ಸಂಬಂಧಿಸಿದಂತೆ ನಿವಾಹಿಸಬೇಕಾದ ಕೆಲಸ ಹಾಗೂ ಪರಿಮಾಣಗಳನ್ನು ಟೆಂಡರ್ ಡಾಕ್ಯೂಮೆಂಟ್‌ಗಳ ಅನುಬಂಧ-ಡಿ ಮತ್ತು ಇ ಗಳಲ್ಲಿಯ ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು ಶಿವಮೊಗ್ಗೆ, ದಾವಣಗೆರೇ ಮತ್ತು ಚಿತ್ರದುಗಡ ಜಿಲ್ಲಾ ಸಹಕಾರ ಹಾಲು ಒಕ್ಕೊಟದ ಶಿವಮೊಗ್ಗೆ ಡೈರಿ, ದಾವಣಗೆರೇ ಡೈರಿ, ಚಿತ್ರದುಗಡ ಹಾಗೂ ತಡಗಳೇ ಶೀತಲೀಕರಣ ಕೇಂದ್ರಗಳಲ್ಲಿ ತುಂಡು ಗುತ್ತಿಗೆ ಕೆಲಸವನ್ನು ನಿವಾಹಿಸಲು ಈ ಕೆಳಕಂಡಂತೆ ಕನಿಷ್ಠ ದರವನ್ನು ನಮೂದಿಸಿರುತ್ತೇನೆ.

ಕ್ರ.ಸಂ	ಕೆಲಸದ ವಿವರ	ತುಂಡುಗುತ್ತಿಗೆ ಕೆಲಸಕ್ಕೆ ನಮೂದಿಸಿದ ದರ
--------	------------	------------------------------------

**B) ದಾವಣಗೆರೇ ಡೈರಿಯಲ್ಲಿಯ ತುಂಡು ಗುತ್ತಿಗೆ ಕೆಲಸಗಳು:**

- B-1)** ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಕ್ ಮತ್ತು ಪ್ರಾರ್ಥಿಕ್ ಸಂಬಂಧಿಸಿದ ಕೆಲಸಗಳ ನಿವಾಹಣೆ.

ಕೆಲಸದ ವಿವರ	ತುಂಡುಗುತ್ತಿಗೆ ಕೆಲಸಕ್ಕೆ ನಮೂದಿಸಿದ ದರ
1) ಮಸಾಲ ಮಜ್ಜಿಗೆ ತಯಾರಿಕೆ ಮತ್ತು ಪ್ರಾಕ್ತಿಕ್ ಲೇಟರ್‌ಗೆ ದರ ಪ್ರತಿ ರೂ. 1 ಮತ್ತು 2 ಸೇರಿ ಕನಿಷ್ಠ ಕಾರ್ಮಿಕರ (ಸಂಖ್ಯೆ 5)	<u>ಅಂಕಿಗಳಲ್ಲಿ</u> _____ ( _____ )
2) ಮೊಸರು ತಯಾರಿಕೆ ಮತ್ತು ಪ್ರಾರ್ಥಿಕ್ ಪ್ರತಿ ಕೆ.ಚಿ.ಗೆ ದರ (ಮೇಲಿನ ಕ್ರ.ಸಂ. 1 ಮತ್ತು 2 ಸೇರಿ ಕನಿಷ್ಠ ಕಾರ್ಮಿಕರ ಸಂಖ್ಯೆ 5)	<u>ಅಕ್ಷರಗಳಲ್ಲಿ</u> _____ ( _____ )

- B-2)** ಹೌಸ್ ಕೀಪಿಂಗ್ (ಸ್ಕ್ಯಾವೆಂಚಿಂಗ್ ಕೆಲಸ ಸೇರಿ) ಮತ್ತು ಕಚೇರಿ, ಡೈರಿ ಆವರಣದ ಸ್ವಚ್ಛತೆ ಕೆಲಸಗಳ ನಿವಾಹಣೆ:

ರೂ.	<u>ಅಂಕಿಗಳಲ್ಲಿ</u>	<u>ಅಕ್ಷರಗಳಲ್ಲಿ</u>
1) ದಾವಣಗೆರೇ ಡೈರಿಗೆ ತಿಂಗಳಿಗೆ ಒಟ್ಟು (ಕನಿಷ್ಠ ಕಾರ್ಮಿಕರ ಸಂಖ್ಯೆ 05)	_____ ( _____ )	_____ ( _____ )

- B-3)** ಹಾಲು ಪ್ರಾಕ್ತಿಕ್, ಕ್ರೀಟ್ ವಾಷಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳ ನಿವಾಹಣೆ:

ರೂ.	<u>ಅಂಕಿಗಳಲ್ಲಿ</u>	<u>ಅಕ್ಷರಗಳಲ್ಲಿ</u>
ಪ್ರತಿ ಲೇಟರ್‌ಗೆ ದರ (ಕನಿಷ್ಠ ಕಾರ್ಮಿಕರ ಸಂಖ್ಯೆ 17)	_____ ( _____ )	_____ ( _____ )
ಒಟ್ಟು ಮೊತ್ತ ರೂ. ಗಳಲ್ಲಿ (B-1 + B-2 + B-3 ಸೇರಿ )	_____ ( _____ )	_____ ( _____ )

C)	<u>ಶಿವಮೋಗ್ಗ ಡೈರಿ ಮತ್ತು ದಾವಣಗೆರೆ ಡೈರಿಗಳಲ್ಲಿ ಉಪಹಾರ ಗೃಹಗಳ ನಿವಾಹಕಣೆ, ಅಡುಗೆ, ಉಟ, ಉಪಹಾರ ತಯಾರಿಕೆ ಮತ್ತು ವಿಶೇಷ:</u>	
	1) ಶಿವಮೋಗ್ಗ ಡೈರಿಗೆ ತಿಂಗಳಿಗೆ ಒಟ್ಟು (ಕನಿಷ್ಠ ಕಾರ್ಮಿಕ ಸಂಖ್ಯೆ: ಕುಕ್-2 ಸಹಾಯಕರು-7) ರೂ.	<u>ಅಂಕಿಗಳಲ್ಲಿ</u> ----- <u>ಅಕ್ಷರಗಳಲ್ಲಿ</u> (----- -----)
	2) ದಾವಣಗೆರೆ ಡೈರಿಗೆ ತಿಂಗಳಿಗೆ ಒಟ್ಟು (ಕನಿಷ್ಠ ಕಾರ್ಮಿಕ ಸಂಖ್ಯೆ: ಕುಕ್-2, ಸಹಾಯಕರು-3) ಒಟ್ಟು ಮೊತ್ತ ರೂ. ಗಳಲ್ಲಿ ಒಟ್ಟು ಮೊತ್ತ ರೂ. ಗಳಲ್ಲಿ	----- <u>ಅಂಕಿಗಳಲ್ಲಿ</u> (----- -----)
D)	<u>ಶಿವಮೋಗ್ಗ ಡೈರಿ, ದಾವಣಗೆರೆ ಡೈರಿ, ಚಿತ್ರದುಗಡ ಮತ್ತು ತಡಗಳೆ ಶೀತಲೀಕರಣ ಕೇಂದ್ರಗಳಲ್ಲಿ ಮೇವಿನ ತಾಕುಗಳು, ಗಾಡೆನ್ನ ಹಾಗೂ ಚೈವಧಿ ಸಸ್ಯಗಳ ತಾಕುಗಳ ಕೆಲಸಗಳ ನಿವಾಹಕಣೆ :</u>	
	ಒಟ್ಟು ಕೆಲಸಗಳಿಗೆ ತಿಂಗಳಿಗೆ (ಕನಿಷ್ಠ ಬೇಕಾಗುವ ಕಾರ್ಮಿಕ ಸಂಖ್ಯೆ: 09 ಶಿವಮೋಗ್ಗ ಡೈರಿಗೆ 06 ಅದರಲ್ಲಿ ಕನಿಷ್ಠ 05 ಜನ ಗಂಡಸರು ಇರತಕ್ಕದ್ದು. ದಾವಣಗೆರೆ ಡೈರಿಗೆ 01, ಚಿತ್ರದುಗಡ ಸಿ.ಸಿ 01 ಮತ್ತು ತಡಗಳೆ ಸಿ.ಸಿ.ಗೆ 01 ಒಟ್ಟು ಮೊತ್ತ ರೂ. ಗಳಲ್ಲಿ ಒಟ್ಟು ಮೊತ್ತ ರೂ. ಗಳಲ್ಲಿ	<u>ಅಂಕಿಗಳಲ್ಲಿ</u> ----- <u>ಅಕ್ಷರಗಳಲ್ಲಿ</u> (----- -----)
E)	<u>ಶಿವಮೋಗ್ಗ ಡೈರಿ, ದಾವಣಗೆರೆ ಡೈರಿ ಹಾಗೂ ಚಿತ್ರದುಗಡ ಶೀತಲೀಕರಣ ಕೇಂದ್ರಗಳಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಗಳ ನಿವಾಹಕಣೆ :</u>	
	1) ಶಿವಮೋಗ್ಗ ಕಚೇರಿ ಹಾಗೂ ಡೈರಿಗೆ ತಿಂಗಳಿಗೆ ಒಟ್ಟು ರೂ. (ಕನಿಷ್ಠ ಕಾರ್ಮಿಕ ಸಂಖ್ಯೆ 14) ರೂ.	<u>ಅಂಕಿಗಳಲ್ಲಿ</u> ----- <u>ಅಕ್ಷರಗಳಲ್ಲಿ</u> (----- -----)
	2) ದಾವಣಗೆರೆ ಡೈರಿ ತಿಂಗಳಿಗೆ ಒಟ್ಟು (ಕನಿಷ್ಠ ಕಾರ್ಮಿಕ ಸಂಖ್ಯೆ 04) ರೂ.	----- <u>ಅಂಕಿಗಳಲ್ಲಿ</u> (----- -----)
	3) ಚಿತ್ರದುಗಡ ಸಿ.ಸಿ.ಗೆ ತಿಂಗಳಿಗೆ ಒಟ್ಟು (ಕನಿಷ್ಠ ಕಾರ್ಮಿಕ ಸಂಖ್ಯೆ 01) ರೂ.	----- <u>ಅಂಕಿಗಳಲ್ಲಿ</u> (----- -----)
	ಒಟ್ಟು ಮೊತ್ತ ರೂ. ಗಳಲ್ಲಿ ಒಟ್ಟು ಮೊತ್ತ ರೂ. ಗಳಲ್ಲಿ	----- <u>ಅಂಕಿಗಳಲ್ಲಿ</u> (----- -----)

**B-1, B-2, & B-3 work Break up Sheet**

<b>SL NO</b>	<b>Description of works</b>	<b>Rate in Rs and in words</b>
<b>1</b>	<b>Buttermilk preparation and packing (As per Discription of works) mention the rate per ltr basis</b>	
<b>2</b>	<b>Curd preparation and packing (As per Discription of works) mention the rate per kg basis</b>	
<b>3</b>	<b>House Keeping (As per Discription of works) mention the rate per month basis</b>	
<b>4</b>	<b>Milk Packing and crate washing (As per Discription of works) mention the rate per ltr basis</b>	

**C Work Break up Sheet**

<b>SL NO</b>	<b>Description of works</b>	<b>Rate in Rs and in words</b>
<b>1</b>	<b>Canteen work (As per Discription of works) mention the rate per month basis</b>	

**D Work Break up Sheet**

<b>SL NO</b>	<b>Description of works</b>	<b>Rate in Rs and in words</b>
<b>1</b>	<b>Fodder plant, gorden and Medicinal plant maintainance (As per Discription of works) mention the rate per month basis</b>	

**E Work Break up Sheet**

<b>SL NO</b>	<b>Description of works</b>	<b>Rate in Rs and in words</b>
<b>1</b>	<b>Computer operator works shivamogga dairy (As per Discription of works) mention the rate per month basis</b>	
<b>2</b>	<b>Computer operator works Davanagere dairy (As per Discription of works) mention the rate per month basis</b>	
<b>3</b>	<b>Computer operator works Chitradurga C.C (As per Discription of works) mention the rate per month basis</b>	